

[www.karunaduexams.com](http://www.karunaduexams.com)

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-  
ಜುಲೈ, 2017

[www.karunaduexams.com](http://www.karunaduexams.com)

## ಹೆಚ್ಚಿನ ಮಾಹಿತಿಗಾಗಿ,

ನೀಮಗೆ ಯಾವುದೇ ಸಹಾಯದ ಅಗತ್ಯವಿದ್ದರೆ,  
WhatsApp ಮತ್ತು ಸಂದೇಶವನ್ನು ಮಾಡಿ, ದಯವಿಟ್ಟು ಕರೆ ಮಾಡಬೇಡಿ

Mohan Kumar: Mobile: +91- 98805 33259 (Content related queries)

Chandrashekhhar Nayak: Mobile: +91-9448880551 (Technical and Marketing related queries)

Ramakant: Mobile: +91-9972355744(Management related queries)

1. ಭಾರತದ ನೂತನ ಅಟಾರ್ನಿ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

ಅ) ಕೆ ಕೆ ವೇಣುಗೋಪಾಲ್

ಆ) ಆರ್ ಕೆ ಥಾಮಸ್

ಇ) ಆರ್ ನಾರಿಮನ್

ಈ) ಕೃಷ್ಣ ಎಸ್ ದೀಕ್ಷಿತ್

ಕೆ ಕೆ ವೇಣುಗೋಪಾಲ್

ಪ್ರಸಿದ್ಧ ಸಾಂವಿಧಾನಿಕ ತಜ್ಞ ಮತ್ತು ಹಿರಿಯ ವಕೀಲರಾದ ಕೋಟ್ಯಾನ್ ಕಟಂಕೋಟ್ ವೇಣುಗೋಪಾಲ್ (86) ಭಾರತದ ಹೊಸ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ. 3 ವರ್ಷಗಳ ಅಧಿಕಾರದಲ್ಲಿ ಇರಲಿದ್ದಾರೆ. ಮುಕುಲ್ ರೊಹಾಟ್ಕಿ ರವರಿಂದ ತೆರವಾದ ಸ್ಥಾನವನ್ನು ವೇಣುಗೋಪಾಲ್ ತುಂಬಲಿದ್ದಾರೆ. ಭಾರತದ ಅಟಾರ್ನಿ ಜನರಲ್ ರವರು ಭಾರತ ಸರ್ಕಾರದ ಮುಖ್ಯ ಕಾನೂನು ಸಲಹೆಗಾರ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಪ್ರಾಥಮಿಕ ವಕೀಲರಾಗಿರುತ್ತಾರೆ. ಅಟಾರ್ನಿ ಜನರಲ್ ರವರು ಸಂವಿಧಾನದ ಅನುಚ್ಛೇದ 76 (1) ರ ಅಡಿಯಲ್ಲಿ ಭಾರತದ ರಾಷ್ಟ್ರಪತಿಯಿಂದ ನೇಮಕಗೊಳ್ಳುತ್ತಾರೆ.

2. "2017-ಗ್ರೇಟ್ ಇಮ್ಮಿಗ್ರಾಂಟ್ಸ್: ದಿ ಪ್ರೈಡ್ ಆಫ್ ಅಮೇರಿಕಾ" ಪ್ರಶಸ್ತಿಯನ್ನು ಪಡೆದ ಭಾರತೀಯ ಅಮೆರಿಕನ್ ವ್ಯಕ್ತಿ ಯಾರು?

ಅ) ಶಾಂತನು ನಾರಾಯಣ್ ಮತ್ತು ವಿವೇಕ್ ಮೂರ್ತಿ

ಆ) ರಾಮಸ್ವಾಮಿ ಅಯ್ಯಂಗಾರ್ ಮತ್ತು ವಿವೇಕ್ ಮೂರ್ತಿ

ಇ) ಸಂದೀಪ್ ಚೌಧರಿ ಮತ್ತು ಶಾಂತನು ನಾರಾಯಣ್

ಈ) ಚಂದ್ರಶೇಖರ್ ಮತ್ತು ವಿವೇಕ್ ಮೂರ್ತಿ

ಶಾಂತನು ನಾರಾಯಣ್ ಮತ್ತು ವಿವೇಕ್ ಮೂರ್ತಿ

2017 ಜುಲೈ 4 ರಂದು ಅಮೆರಿಕದ ಸ್ವಾತಂತ್ರ್ಯ ದಿನದಂದು ಭಾರತೀಯ ಅಮೆರಿಕನ್ ಮೂಲದ ಅಡೋಬ್ ಮುಖ್ಯಸ್ಥ ಶಾಂತನು ನಾರಾಯಣ್ ಮತ್ತು ಮಾಜಿ ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರನ್ನು 2017 ರ ಗ್ರೇಟ್ ಇಮಿಗ್ರಾಂಟ್ಸ್: ದಿ ಪ್ರೈಡ್ ಆಫ್ ಅಮೆರಿಕ "ಪ್ರಶಸ್ತಿ ನೀಡಿ ಗೌರವಿಸಲಾಯಿತು.

3. ಇಂಡೋ-ಟೆಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

ಅ) ಆರ್.ಕೆ. ಪಚ್ಚಂದ

ಆ) ರಾಜೀವ್ ಜೈನ್

ಇ) ಕಿಶೋರ್ ಸಿಂಗ್

ಈ) ಮನೀಶ್ ಮೌದ್ಲಿಲ್

ಆರ್.ಕೆ. ಪಚ್ಚಂದ

ಪಶ್ಚಿಮ ಬಂಗಾಳದ ಕ್ಯಾಡರ್ನ 1983 ಬ್ಯಾಚ್ ಐಪಿಎಸ್ ಅಧಿಕಾರಿ ಆರ್.ಕೆ.ಪಚ್ಚಂದ ಅವರು ಇಂಡೋ-ಟೆಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನ ಹೊಸ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಇವರು ಅಕ್ಟೋಬರ್ 31, 2018ರ ವರೆಗೆ ಐಟಿಬಿಪಿ ಡೈರೆಕ್ಟರ್ ಜನರಲ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

4. ಪ್ರಸಿದ್ಧ ಚಲನಚಿತ್ರ ನಟ ಮಿನಕೆತನ್ ದಾಸ್ ಇತ್ತೀಚೆಗೆ ನಿಧನ ಹೊಂದಿದ್ದರು. ಇವರು ಯಾವ ಭಾಷೆಯ ಚಲನಚಿತ್ರ ಉದ್ಯಮಕ್ಕೆ ಸಂಬಂಧಿಸಿದ್ದಾರೆ?

ಅ) ತೆಲುಗು

ಆ) ಓಡಿಯಾ

ಇ) ತಮಿಳು

ಈ) ಮಲಯಾಳಂ

ಓಡಿಯಾ

ಓಡಿಯಾ ಸಿನಿಮಾದ ಪ್ರಸಿದ್ಧ ನಟ ಮಿನಕೆತನ್ ದಾಸ್ (56), ಮೃತಪಟ್ಟಿದ್ದಾರೆ. ದಾಸ್ ಅವರು ತಮ್ಮ ನೆಗೆಟಿವ್ ಪಾತ್ರಗಳಿಂದ ಸಿನಿಮಾ ಮತ್ತು ದೂರದರ್ಶನ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. ಬಾಲಂಗಾ ಟೋಕಾ, ಜಿಯಂತ ಭುಟಾ ಮತ್ತು ಮೋಸ್ಟ್ ವಾಂಟೆಡ್ ಸೇರಿದಂತೆ ಹಲವಾರು ಓಡಿಯಾ ಚಿತ್ರಗಳಲ್ಲಿನ ನಟನೆಗಾಗಿ ದಾಸ್ ಪ್ರಸಿದ್ಧರಾಗಿದ್ದರು.

5. 2017 ವಿಶ್ವದ ಅತ್ಯುತ್ತಮ ಜ್ಯೋತಿಷಿ ಪ್ರಶಸ್ತಿ ಯಾರಿಗೆ ಲಭಿಸಿದೆ?

ಅ) ಟಿ ಎಸ್ ವಿನೀತ್

ಆ) ಪಂಡಿತ್ ಗುರೂಜಿ

ಇ) ರಾಘವೇಂದ್ರ ಚಾರ್

ಈ) ಚಂದ್ರಶೇಖರ ಗುರೂಜಿ

ಟಿ ಎಸ್ ವಿನೀತ್

ಹೈದರಾಬಾದ್ ಮೂಲದ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ ಟಿ.ಎಸ್. ವಿನೀತ್ ಭಟ್ ರವರಿಗೆ ಮಾಸ್ಕೋದಲ್ಲಿ ನಡೆದ ರಷ್ಯ-ಇಂಡಿಯನ್ ಎಕಾನಮಿಕ್ ಡೈಲಾಗ್ ದುಂಡು ಮೇಜಿನ ಸಭೆಯಲ್ಲಿ 'ವಿಶ್ವದ ಅತ್ಯುತ್ತಮ ಜ್ಯೋತಿಷಿ ಪ್ರಶಸ್ತಿ' ಯನ್ನು ನೀಡಿ ಗೌರವಿಸಲಾಗಿದೆ.

6. ಈ ಕೆಳಗಿನ ಯಾರನ್ನು 2017 ಯುಎಸ್‌ಐಬಿಸಿ (USIBC) ಜಾಗತಿಕ ನಾಯಕತ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?

ಅ) ಆದಿ ಗೋದ್ರೆಜ್

ಆ) ಅಜೀಂ ಪ್ರೇಮ್ ಜಿ

ಇ) ಮುಖೇಶ್ ಅಂಬಾನಿ

ಈ) ಸುಧಾ ಮೂರ್ತಿ

ಆದಿ ಗೋದ್ರೆಜ್

ಗೋದ್ರೆಜ್ ಗ್ರೂಪ್ ಅಧ್ಯಕ್ಷ ಆದಿ ಗೋದ್ರೆಜ್ ಮತ್ತು ಡೌ ಕೆಮಿಕಲ್ ಸಿಇಒ ಆಂಡ್ರೋಸ್ ಲಿವರಿಸ್ ಅವರು ಅಮೆರಿಕ-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ)ನ 2017 ಜಾಗತಿಕ ನಾಯಕತ್ವ ಪ್ರಶಸ್ತಿಯನ್ನು ವಾಷಿಂಗ್ಟನ್ ಡಿ.ಸಿ ಯ ಯುಎಸ್‌ಐಬಿಸಿ 42 ನೇ ವಾರ್ಷಿಕೋತ್ಸವ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಪ್ರಧಾನ ಮಾಡಲಾಯಿತು.

7. ಅಂತಾರಾಷ್ಟ್ರೀಯ ಸಹಕಾರ ದಿನ (ಐಡಿಸಿ)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ ತಿಂಗಳ ಮೊದಲ ಸೋಮವಾರ

ಆ) ಜುಲೈ ತಿಂಗಳ ಮೊದಲ ಬುಧವಾರ

ಇ) ಜುಲೈ ತಿಂಗಳ ಮೊದಲ ಶುಕ್ರವಾರ

ಈ) ಜುಲೈ ತಿಂಗಳ ಮೊದಲ ಶನಿವಾರ

ಜುಲೈ ತಿಂಗಳ ಮೊದಲ ಶನಿವಾರ

ವಿಶ್ವಸಂಸ್ಥೆಯ (ಯುಎನ್) ಅಂತಾರಾಷ್ಟ್ರೀಯ ಸಹಕಾರ ದಿನ (ಐಡಿಸಿ)ವನ್ನು ಜುಲೈ ತಿಂಗಳ ಮೊದಲ ಶನಿವಾರದಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ, ಜುಲೈ 1 ರಂದು 'Co-operatives ensure no one is left behind' ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದೆ.

8. 41ನೇ ವಾರ್ಷಿಕ UNESCO ವಿಶ್ವ ಪರಂಪರೆ ಸಮಿತಿಯ ಸಮ್ಮೇಳನದ ಆತಿಥ್ಯವನ್ನು ಯಾವ ದೇಶ ವಹಿಸುತ್ತಿದೆ?

ಅ) ಜರ್ಮನಿ

ಆ) ಪೋಲ್ಯಾಂಡ್

ಇ) ಭಾರತ

ಈ) ಚೀನಾ

ಭಾರತ

UNESCO ವಿಶ್ವ ಪರಂಪರೆ ಸಮಿತಿಯ 41ನೇ ಅಧಿವೇಶನ ಜುಲೈ 2 ರಿಂದ 12, 2017 ರವರೆಗೆ ಪೋಲೆಂಡ್ನ ಕ್ರಾಕೊವ್ನಲ್ಲಿ ಪ್ರಾರಂಭವಾಗಿದೆ.

9. ಯಾವ ದೇಶದ ಫುಟ್ಬಾಲ್ ತಂಡ "2017 ಫಿಫಾ ಕಾನ್ಫೆಡರೇಷನ್ ಕಪ್" ಅನ್ನು ಗೆದ್ದುಕೊಂಡಿತು?

ಅ) ಜರ್ಮನಿ

ಆ) ಮೆಕ್ಸಿಕೊ

ಇ) ಪೋರ್ಚುಗಲ್

ಈ) ಸ್ಪೇನ್

ಜರ್ಮನಿ

ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಮೂಲಕ ಕೊಪಾ ಅಮೆರಿಕ ಚಾಂಪಿಯನ್ ಚಿಲಿಯನ್ನು ಸೋಲಿಸಿ ಜರ್ಮನಿ ತಂಡ ಫಿಫಾ ಕಾನ್ಫೆಡರೇಷನ್ ಕಪ್ ಫುಟ್ಬಾಲ್-2017 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಜರ್ಮನಿಯು ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.

10. ಭಾರತದಲ್ಲಿ ಪ್ರತಿ ವರ್ಷ ಯಾವ ದಿನದಂದು "ರಾಷ್ಟ್ರೀಯ ವೈದ್ಯರ ದಿನ"ವನ್ನು ಆಚರಿಸಲಾಗುತ್ತದೆ?

ಅ) ಜುಲೈ 1

ಆ) ಜುಲೈ 3

ಇ) ಜುಲೈ 4

ಈ) ಜುಲೈ 5

ಜುಲೈ 1

ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1 ರಂದು ಆಚರಿಸಲಾಗುತ್ತದೆ. ಪ್ರತಿಷ್ಠಿತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಅವರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.

www.karunaduexams.com

11. ಭಾರತದ ಅತ್ಯಂತ ದೊಡ್ಡ ಜಾಗತಿಕ ಕೌಶಲ್ಯ ಪಾರ್ಕ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗುವುದು?

ಅ) ಭೋಪಾಲ್

ಆ) ಚೆನ್ನೈ

ಇ) ಹೈದ್ರಾಬಾದ್

ಈ) ಪುಣೆ

ಭೋಪಾಲ್

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭಾರತದ ಅತಿದೊಡ್ಡ ಜಾಗತಿಕ ಕೌಶಲ್ಯ ಪಾರ್ಕ್ ತಲೆಯತ್ತಲಿದ್ದು, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜೀವ್ ಪ್ರತಾಪ್ ರೂಡಿ (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಸಚಿವಾಲಯದ ರಾಜ್ಯ ಸಚಿವ) ಜುಲೈ 3, 2017 ರಂದು ಶಂಕುಸ್ಥಾಪನೆ ನೆರವೇರಿಸಿದರು. ಜಾಗತಿಕ ಕೌಶಲ್ಯ ಪಾರ್ಕ್ ಗಾಗಿ ಭೋಪಾಲಿನ ನರೇಲಾ ಶಂಕಾರಿ ಪ್ರದೇಶದಲ್ಲಿ 37 ಎಕರೆ ಭೂಮಿಯನ್ನು ನೀಡಲಾಗಿದೆ. 645 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗುವುದು. ಅಂತಾರಾಷ್ಟ್ರೀಯ ಉತ್ಕೃಷ್ಟತೆ ಹೊಂದಿರುವ ತರಬೇತುದಾರರಿಂದ ಪ್ರತಿವರ್ಷ 1000 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

12. ಈ ಕೆಳಗಿನ ಯಾರು ಹಾಂಗ್ ಕಾಂಗಿನ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ?

ಅ) ಜಾಸ್ಮಿನ್ ಹಡ್ಸನ್

ಆ) ಜ್ಯೂರಿ ಕ್ಯಾಥರಿನ್

ಇ) ಕ್ಯಾರಿ ಲ್ಯಾಮ್

ಈ) ಲಿಲಿ ವೊಗ

ಕ್ಯಾರಿ ಲ್ಯಾಮ್

ಮುಖ್ಯ ಕಾರ್ಯನಿರ್ವಾಹಕ ಚುನಾವಣೆಯನ್ನು ಗೆದ್ದ ನಂತರ ಕ್ಯಾರಿ ಲ್ಯಾಮ್ ರವರು ಜುಲೈ 1, 2017 ರಂದು ಹಾಂಗ್ ಕಾಂಗಿನ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ.

13. ಭಾರತದ ಅತಿ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೋಪುರವು ಯಾವ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದೆ?

ಅ) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಆ) ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಇ) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಈ) ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  
ಭಾರತದ ಅತಿ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೋಪುರ ದೆಹಲಿಯ ಇಂದಿರಾ  
ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಸ್ಥಾಪನೆಯಾಗಿದೆ. ಹೊಸ 101.9  
ಮೀಟರ್ ಎಟಿಸಿ ಗೋಪುರವನ್ನು ರೂ 350 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಡಿಸೆಂಬರ್  
2017 ರೊಳಗೆ ಕಾರ್ಯಾಚರಣೆ ಆರಂಭಿಸಲಿದೆ. ಒಮ್ಮೆ ನಿರ್ಮಾಣವಾದ ನಂತರ ಇದು ವಿಶ್ವದ  
7ನೇ ಅತಿ ಎತ್ತರದ ATC ಗೋಪುರವಾಗಲಿದೆ.

14. ಯಾವ ದಿನದಂದು "ವಿಶ್ವ ಕ್ರೀಡಾ ಪತ್ರಿಕೋದ್ಯಮ ದಿನ" ವನ್ನು ಆಚರಿಸಲಾಗುತ್ತದೆ?

ಅ) ಜೂನ್ 29

ಆ) ಜೂನ್ 30

ಇ) ಜುಲೈ 1

ಈ) ಜುಲೈ 2

ಜುಲೈ 1

ಕ್ರೀಡಾ ಪ್ರಚಾರಕ್ಕಾಗಿ ಕ್ರೀಡಾ ಪತ್ರಕರ್ತರ ಸೇವೆಗಳನ್ನು ಗುರುತಿಸಲು ಜುಲೈ 2 ರಂದು ವಿಶ್ವ  
ಕ್ರೀಡಾ ಪತ್ರಿಕೋದ್ಯಮ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.

15. 2017 ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು (IPBFD) ಯಾವ ದಿನದಂದು  
ಆಚರಿಸಲಾಗುತ್ತದೆ?

ಅ) ಜುಲೈ 2

ಆ) ಜುಲೈ 3

ಇ) ಜುಲೈ 4

ಈ) ಜುಲೈ 5

ಜುಲೈ 3

ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿರ್ಮೂಲನೆ ಮಾಡಲು ಮತ್ತು ಸಾವಯವ ಮರುಬಳಕೆ  
ಚೀಲಗಳನ್ನು ಉತ್ತೇಜಿಸುವ ಅಗತ್ಯವನ್ನು ಎತ್ತಿ ತೋರಿಸಲು ಜುಲೈ 3ರಂದು  
ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು (IPBFD) ಪ್ರತಿ ವರ್ಷ  
ಆಚರಿಸಲಾಗುತ್ತದೆ.



16. ಸರ್ವಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?

ಅ) ಮೇರಿ ಜೋನ್

ಆ) ಕ್ಸೇವಿಯರ್ ಬೆಟ್ಟೆಲ್

ಇ) ಅನಾ ಬ್ರ್ಯಾಬಿಕ್

ಈ) ಸ್ವೆಟ್ಲಾನ

ಅನಾ ಬ್ರ್ಯಾಬಿಕ್

ಸ್ವತಂತ್ರ ರಾಜಕಾರಣಿಯಾದ ಅನಾ ಬ್ರ್ಯಾಬಿಕ್ ಸರ್ವಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

17. FIA ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಯಾರು?

ಅ) ಜೆಹಾನ್ ದರುವಾಲ

ಆ) ಅಶ್ವಿನ ಸುಂದರ್

ಇ) ನಾರಾಯಣ್ ಕಾರ್ತಿಕೇಯನ್

ಈ) ಶಿವ ನಾರಾಯಣ್

ಜೆಹಾನ್ ದರುವಾಲ

ನ್ಯೂರೆಂಬರ್ಗ್ ಸರ್ಕ್ಯೂಟ್ನಲ್ಲಿ ನಡೆದ FIA ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್ಶಿಪ್ ರೇಸ್ ನಲ್ಲಿ ಸಹಾರಾ ಪೋರ್ಸ್ ಇಂಡಿಯಾ ಅಕಾಡೆಮಿಯ ಜೆಹಾನ್ ದರುವಾಲ ಅವರು ಪ್ರಶಸ್ತಿ ಗೆಲ್ಲುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಪ್ರಥಮ ಭಾರತೀಯ ಚಾಲಕ ಎನಿಸಿದ್ದಾರೆ. ಎಫ್ಐಎ ಫಾರ್ಮುಲಾ 3 ವಿಶ್ವದ ಅತ್ಯಂತ ಕ್ಲಿಷ್ಟವಾದ ಜೂನಿಯರ್ ರೇಸಿಂಗ್ ಆಗಿದೆ.

18. ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB)ನ ವಿಶ್ಲೇಷಣೆಯ ಪ್ರಕಾರ 2016 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಅ) 78

ಆ) 88

ಇ) 56

ಈ) 79

88

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು 676 ದಶಲಕ್ಷ ಸ್ವಿಸ್ ಫ್ರಾಂಕ್ (ಸುಮಾರು 4,500 ಕೋಟಿ ರೂಪಾಯಿ) ಹಣವನ್ನು ಇಟ್ಟಿದ್ದು, ಭಾರತ 88 ನೇ ಸ್ಥಾನದಲ್ಲಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) 2016 ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ಯುನೈಟೆಡ್ ಕಿಂಗ್‌ಡಮ್ (ಯುಕೆ) ಮೊದಲ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ (ಯುಎಸ್), ವೆಸ್ಟ್ ಇಂಡೀಸ್, ಫ್ರಾನ್ಸ್, ಬಹಾಮಾಸ್, ಜರ್ಮನಿ ನಂತರದ ಸ್ಥಾನದಲ್ಲಿದೆ.

19. 2017 UNDP ಸುಸ್ಥಿರ ಕೃಷಿ ಮಾದರಿ ಸಮಭಾಜಕ ಪ್ರಶಸ್ತಿಯನ್ನು ಯಾವ ಭಾರತೀಯ NGO ಪಡೆದುಕೊಂಡಿದೆ?

- ಅ) ಸ್ವಯಂ ಶಿಕ್ಷಣ ಪ್ರಯೋಗ
- ಆ) ಫೌಂಡೇಶನ್ ಫಾರ್ ಎಕಾಲಜಿಕಲ್ ಸರ್ವಿಸ್
- ಇ) ಶಾಂತ ರೂರಲ್ ಎಜುಕೇಷನ್ ಟ್ರಸ್ಟ್
- ಈ) ಚೈಲ್ಡ್ ರೈಟ್ಸ್ ಅಂಡ್ ಯೂ
- ಸ್ವಯಂ ಶಿಕ್ಷಣ ಪ್ರಯೋಗ

20. ತಡೋಬ ಅಂಧಾರಿ ಹುಲಿ ಸಂರಕ್ಷಣಾ ಪ್ರದೇಶ (TATR) ಯಾವ ರಾಜ್ಯದಲ್ಲಿದೆ?

- ಅ) ಮಹಾರಾಷ್ಟ್ರ
- ಆ) ಮಧ್ಯ ಪ್ರದೇಶ
- ಇ) ಬಿಹಾರ
- ಈ) ಪಶ್ಚಿಮ ಬಂಗಾಳ
- ಮಹಾರಾಷ್ಟ್ರ

21. ಈ ಮುಂದಿನ ಯಾರು "ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)" ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?

- ಅ) ಸಂಜಯ್ ಕುಮಾರ್
- ಆ) ಅರುಣ್ ಮಿಶ್ರಾ
- ಇ) ಭಾರ್ಗವ್ ಸಿಂಗ್
- ಈ) ಸಂದೇಶ್ ಕುಮಾರ್
- ಸಂಜಯ್ ಕುಮಾರ್

1985 ರ ಬ್ಯಾಚ್ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಫ್)ಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

22. 2017 ಇಂಡೋ-ಥಾಯ್ ಜಂಟಿ ಮಿಲಿಟರಿ ಅಭ್ಯಾಸ "ಮೈತ್ರಿ" ಯಾವ ರಾಜ್ಯದಲ್ಲಿ ಪ್ರಾರಂಭವಾಗಿದೆ?

- ಅ) ರಾಜಸ್ಥಾನ
- ಆ) ಹಿಮಾಚಲ ಪ್ರದೇಶ
- ಇ) ಉತ್ತರಖಂಡ್
- ಈ) ಜಾರ್ಖಂಡ್

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಬಾಕ್ಲೋನಲ್ಲಿ ಭಾರತ-ಥಾಯ್ ಜಂಟಿ ಮಿಲಿಟರಿ ಅಭ್ಯಾಸ ಮೈತ್ರಿ ಜುಲೈ 15, 2017 ರಿಂದ ಆರಂಭಗೊಳ್ಳಲಿದೆ. 15 ದಿನಗಳ ದೀರ್ಘಾವಧಿಯ ಮಿಲಿಟರಿ ಅಭ್ಯಾಸ ಇದಾಗಿದೆ.

23. 7ನೇ ಬ್ರಿಕ್ಸ್ ಆರೋಗ್ಯ ಸಚಿವರ ಸಭೆ-2017ರ ಆತಿಥ್ಯ ವಹಿಸಲಿರುವ ದೇಶ ಯಾವುದು?

ಅ) ಭಾರತ

ಆ) ರಷ್ಯಾ

ಇ) ಚೀನಾ

ಈ) ದಕ್ಷಿಣ ಆಫ್ರಿಕಾ

ಚೀನಾ

7 ನೇ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಆರೋಗ್ಯ ಸಚಿವರ ಸಭೆ ಜುಲೈ 6 ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಔಷಧಿ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಸಹಕಾರ ಸಭೆಯ ಪ್ರಮುಖ ವಿಷಯವಾಗಿದೆ. ಭಾರತದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜಗತ್ ಪ್ರಕಾಶ್ ನಡ್ಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

24. 2017 ಜಾಗತಿಕ ಸೈಬರ್ ಭದ್ರತೆ ಸೂಚ್ಯಂಕದಲ್ಲಿ (ಜಿಸಿಐ) ಭಾರತ ಎಷ್ಟನೇ ಸ್ಥಾನದಲ್ಲಿದೆ?

ಅ) 23

ಆ) 34

ಇ) 45

ಈ) 56

23

2017 ಜಾಗತಿಕ ಸೈಬರ್ ಭದ್ರತೆ ಸೂಚ್ಯಂಕದಲ್ಲಿ (ಜಿಸಿಐ) 165 ದೇಶಗಳಲ್ಲಿ ಭಾರತ 23 ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯ ಟೆಲಿಕಮ್ಯುನಿಕೇಶನ್ಸ್ ಏಜೆನ್ಸಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ಐಟಿಯು) ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಸೂಚ್ಯಂಕವು ಡಿಜಿಟಲ್ ವ್ಯವಸ್ಥೆಗಳಿಗೆ ಸೈಬರ್ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ರಪಂಚದಾದ್ಯಂತದ ರಾಷ್ಟ್ರಗಳ ಬದ್ಧತೆಯನ್ನು ಅಳೆಯುತ್ತದೆ. ಭಾರತವು ಸೂಚ್ಯಂಕದಲ್ಲಿ 0.683 ಅಂಕಗಳೊಂದಿಗೆ 23ನೇ ಸ್ಥಾನದಲ್ಲಿದೆ. ಸಿಂಗಪುರ್ 0.925 ಅಂಕಗಳೊಂದಿಗೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಸಿಂಗಪುರ್, ಯುನೈಟೆಡ್ ಸ್ಟೇಟ್ಸ್, ಮಲೇಷಿಯಾ,

ಒಮಾನ್, ಎಸ್ಪೋನಿಯಾ, ಮಾರಿಷಸ್, ಆಸ್ಟ್ರೇಲಿಯಾ, ಜಾರ್ಜಿಯಾ, ಫ್ರಾನ್ಸ್ ಮತ್ತು ಕೆನಡಾ ಸೈಬರ್ ಭದ್ರತೆಗೆ ಅತಿ ಹೆಚ್ಚು ಬದ್ಧವಾದ 10 ದೇಶಗಳು.

25. ವಿದ್ಯಾರ್ಥಿ ವಿಜ್ಞಾನಿ ಸಂಪರ್ಕ ಕಾರ್ಯಕ್ರಮ "ಜಿಗ್ಯಾಸ (Jigyasa)"ವನ್ನು ಅಧಿಕೃತವಾಗಿ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?

ಅ) ನವ ದೆಹಲಿ

ಆ) ಬೆಂಗಳೂರು

ಇ) ವಾರಣಾಸಿ

ಈ) ಕರ್ನಾಟಕ

ನವ ದೆಹಲಿ

ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಬೆಳೆಸಲು ಕೇಂದ್ರ ಸರ್ಕಾರ ಅಧಿಕೃತವಾಗಿ ವಿದ್ಯಾರ್ಥಿ-ವಿಜ್ಞಾನಿ ಸಂಪರ್ಕ ಕಾರ್ಯಕ್ರಮ "ಜಿಗ್ಯಾಸ"ಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ನೊಂದಿಗೆ ಕೈ ಜೋಡಿಸಿದೆ. ಈ ಯೋಜನೆಯು 1151 ಕೇಂದ್ರೀಯ ವಿದ್ಯಾಲಯಗಳನ್ನು CSAR ನ 38 ರಾಷ್ಟ್ರೀಯ ಪ್ರಯೋಗಾಲಯಗಳೊಂದಿಗೆ ಸಂಪರ್ಕಿಸಿ ವಾರ್ಷಿಕವಾಗಿ 100,000 ವಿದ್ಯಾರ್ಥಿಗಳನ್ನು ಮತ್ತು ಸುಮಾರು 1000 ಶಿಕ್ಷಕರನ್ನು ತಲುಪುವ ಗುರಿ ಹೊಂದಿದೆ.

26. ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಭಾರತದ ಮೊದಲ ವಿಶ್ವವಿದ್ಯಾಲಯವು ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?

ಅ) ರಾಂಚಿ

ಆ) ಹೈದ್ರಾಬಾದ್

ಇ) ಭುವನೇಶ್ವರ್

ಈ) ಪುಣೆ

ಹೈದ್ರಾಬಾದ್

ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಭಾರತದ ಮೊದಲ ವಿಶ್ವವಿದ್ಯಾಲಯವು ಹೈದ್ರಾಬಾದಿನಲ್ಲಿ ನಿರ್ಮಾಣವಾಗಲಿದೆ. ತೆಲಂಗಾಣ ಸರ್ಕಾರ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ಪದವಿಯವರಿಗೆ (ಕೆ.ಜಿ.ಗೆ ಪಿಜಿ) ಉಚಿತ ಶಿಕ್ಷಣ ನೀತಿಯ ಅಂಗವಾಗಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

27. 2017 ಮಲಬಾರ್ ತ್ರಿಪಕ್ಷಿಯ ನೌಕಾಪಡೆ ಅಭ್ಯಾಸ ಭಾರತ ಮತ್ತು ಯಾವ ರಾಷ್ಟ್ರಗಳ ನಡುವೆ ಆರಂಭವಾಗಿದೆ?

ಅ) ರಷ್ಯಾ ಮತ್ತು ಜಪಾನ್

ಆ) ಅಮೆರಿಕ ಮತ್ತು ಜಪಾನ್

ಇ) ಚೀನಾ ಮತ್ತು ಶ್ರೀಲಂಕಾ

ಈ) ರಷ್ಯಾ ಮತ್ತು ಶ್ರೀಲಂಕಾ

ಜುಲೈ 7 ರಿಂದ 2017 ರವರೆಗೆ ಭಾರತ, ಅಮೆರಿಕ ಮತ್ತು ಜಪಾನ್ ನಡುವೆ ಮಲಬಾರ್ ತ್ರಿಪಕ್ಷಿಯ ನೌಕಾಪಡೆ ಅಭ್ಯಾಸ ಪ್ರಾರಂಭವಾಗಿದೆ.

28. ಈ ಕೆಳಗಿನ ಯಾವ ಭಾರತದ ನಗರವನ್ನು ಯುನೆಸ್ಕೋ "ವಿಶ್ವ ಪಾರಂಪರಿಕ ನಗರ"ವೆಂದು ಘೋಷಿಸಿದೆ?

ಅ) ಅಹಮದಾಬಾದ್

ಆ) ಮುಂಬೈ

ಇ) ಬಾದಾಮಿ

ಈ) ಕೋಲ್ಕತ್ತಾ

ಅಹಮದಾಬಾದ್

ಅಹಮದಾಬಾದ್ ನಗರವನ್ನು "ವಿಶ್ವ ಪಾರಂಪರಿಕ ನಗರ" ಎಂದು ಘೋಷಿಸಿ ಕ್ರಾಕೊವ್‌ನಲ್ಲಿ ನಡೆದ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 41 ನೇ ಅಧಿವೇಶನದಲ್ಲಿ ಘೋಷಿಸಲಾಗಿದೆ. ಇದರೊಂದಿಗೆ ಸುಲ್ತಾನ್ ಅಹ್ಮದ್ ಷಾ ಸ್ಥಾಪಿಸಿದ 606 ವರ್ಷ ಹಳೆಯದಾದ ಅಹಮದಾಬಾದ್ ನಗರವು ಭಾರತದ ಮೊದಲ ವಿಶ್ವ ಪರಂಪರೆ ನಗರವಾಗಿದೆ. ಮಹಾತ್ಮಾ ಗಾಂಧಿಯವರ ನೇತೃತ್ವದ ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಕ್ಕೆ ಈ ನಗರವು ಕೇಂದ್ರವಾಗಿತ್ತು. ಗೋಡೆ ನಗರವೆಂದು ಕರೆಯಲಾಗುವ ಅಹಮದಾಬಾದ್ 26 ಎಎಸ್‌ಬಿ-ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ. ಪ್ಯಾರಿಸ್, ಕೈರೋ ಮತ್ತು ಎಡಿನ್ಬರ್ಗ್ ಮುಂತಾದ ವಿಶ್ವ ಪರಂಪರೆಯ ನಗರಗಳ ಪಟ್ಟಿಗೆ ಅಹಮದಾಬಾದ್ ಕೂಡ ಸೇರಿಕೊಳ್ಳಲಿದೆ. ಪ್ರಪಂಚದಾದ್ಯಂತ ಒಟ್ಟು 287 ವಿಶ್ವ ಪಾರಂಪರೆಯ ನಗರಗಳಲ್ಲಿ, ಭಾರತದ ಉಪಖಂಡದಲ್ಲಿ ಕೇವಲ ಎರಡು ನಗರಗಳಿವೆ - ನೇಪಾಳದ ಭಕ್ತಿಪುರ್ ಮತ್ತು ಶ್ರೀಲಂಕಾದಲ್ಲಿ ಗ್ಯಾಲೆ.

29. ಸಮುದಾಯದ ಕೆಲಸಕ್ಕಾಗಿ ಆಸ್ಪೀಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ಆಸ್ಪೀಲಿಯಾ" ಪಡೆದ ಭಾರತೀಯ ಮೂಲದ ವ್ಯಕ್ತಿ ಯಾರು?

ಅ) ಗುರುಸ್ವಾಮಿ ಜಯರಾಮನ್

ಆ) ಕಿಶೋರ್ ಮನಸಿಂಗ್

ಇ) ರಾಜೇಶ್ ಚಬ್ಬರ್

ಈ) ಪ್ರಸಾದ್ ಕುಲಕರ್ಣಿ

ಗುರುಸ್ವಾಮಿ ಜಯರಾಮನ್

ಭಾರತೀಯ-ಮೂಲದ ಆಸ್ಟ್ರೇಲಿಯಾ ನಿವಾಸಿ ಗುರುಸ್ವಾಮಿ ಜಯರಾಮನ್ ರವರಿಗೆ ಸಮುದಾಯದ ಕೆಲಸಕ್ಕಾಗಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ಆಸ್ಟ್ರೇಲಿಯಾ"ವನ್ನು ನೀಡಿ ಗೌರವಿಸಲಾಗಿದೆ. ಜಯರಾಮನ್ ರವರು ವುಲ್ಲಾರಾ ಮುನಿಸಿಪಲ್ ಕೌನ್ಸಿಲ್ ನಲ್ಲಿ ಹಿರಿಯ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ 25 ವರ್ಷಗಳಿಂದ ತಮ್ಮ ಬಿಡುವಿನ ವೇಳೆಯನ್ನು ಸಮುದಾಯದ ಕೆಲಸಕ್ಕೆ ಅರ್ಪಿಸುತ್ತಿದ್ದಾರೆ. ಆಬರ್ನ್ ಡೈವರ್ಸಿಟಿ ಸರ್ವಿಸಸ್, ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ, ಶ್ರೀ ಓಂ ಆದಿ ಸಖಿ ಆಶ್ರಮ, ಸೇವಾ ಇಂಟರ್ನ್ಯಾಷನಲ್ ಆಸ್ಟ್ರೇಲಿಯಾ, ಮುಂತಾದ ವಿವಿಧ ಸಮುದಾಯ ಸಂಘಟನೆಗಳನ್ನು ಪ್ರತಿನಿಧಿಸಿದ್ದಾರೆ.

30. 2017-ವಿಶ್ವ ಪೆಟ್ರೋಲಿಯಂ ಕಾಂಗ್ರೆಸ್ (WPC) ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದ ರಾಷ್ಟ್ರ ಯಾವುದು?

ಅ) ಟರ್ಕಿ

ಆ) ಭಾರತ

ಇ) ಸೌದಿ ಅರೇಬಿಯಾ

ಈ) ಕತಾರ್

ಟರ್ಕಿ

22 ನೇ ವಿಶ್ವ ಪೆಟ್ರೋಲಿಯಂ ಕಾಂಗ್ರೆಸ್ (ಡಬ್ಲ್ಯೂಪಿಸಿ) ಅಂತಾರಾಷ್ಟ್ರೀಯ ಸಮ್ಮೇಳನ ಜುಲೈ 10 ರಿಂದ 12, 2017 ರವರೆಗೆ ಟರ್ಕಿಯ ಇಸ್ತಾನ್ಬುಲ್ ನಲ್ಲಿ ನಡೆಯಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ತೈಲ ಮತ್ತು ಅನಿಲ ಉದ್ಯಮದ 'ಒಲಿಂಪಿಕ್ಸ್' ಈ ಸಮ್ಮೇಳನ ಗುರುತಿಸಲ್ಪಟ್ಟಿದೆ.

31. ಈ ಕೆಳಗಿನ ಯಾರು 2017 ಸೌತ್ ಆಸ್ಟ್ರೇಲಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು?

ಅ) ಸೌರವ್ ಘೋಷಲ್

ಆ) ಹರಿಂದರ್ ಪಾಲ್ ಸಂಧು

ಇ) ರೈಸ್ ಡೌಲಿಂಗ್

ಈ) ಪೀಟರ್ ಮರೊ

ಹರಿಂದರ್ ಪಾಲ್ ಸಂಧು

ಆಸ್ಟ್ರೇಲಿಯದ ಅಡಿಲೇಡ್ನಲ್ಲಿ ನಡೆದ ಸೌತ್ ಆಸ್ಟ್ರೇಲಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಭಾರತದಿಂದ ಹರೀಂದರ್ ಪಾಲ್ ಸಂಧು ರವರು 11-8, 12-10, 11-4ರಲ್ಲಿ ರೈಸ್ ಡಾಲಿಂಗ್ ಅವರನ್ನು ಸೋಲಿಸಿ ಸೌತ್ ಆಸ್ಟ್ರೇಲಿಯನ್ ಓಪನ್ ಸ್ಕ್ವಾಷ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

32. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ನ ನೂತನ ಚುನಾಯಿತ ಅಧ್ಯಕ್ಷರು ಯಾರು?

ಅ) ಸಂದೀಪ್ ಕುಲಕರ್ಣಿ

ಆ) ರಾಜೀವ್ ಶುಕ್ಲಾ

ಇ) ರಣಿಂದರ್ ಸಿಂಗ್

ಈ) ಅಶೋಕ್ ಭಾಟಿಯ

ರಣಿಂದರ್ ಸಿಂಗ್

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್‌ಆರ್‌ಐಐ) ಅಧ್ಯಕ್ಷರಾಗಿ ರಣಿಂದರ್ ಸಿಂಗ್ ರವರು ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಸಕ್ರಿಯ ಚಳವಳಿಗಾರನಾಗಿದ್ದಾನೆ. ರಣಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಅಮರಂದರ್ ಸಿಂಗ್ ಅವರ ಪುತ್ರ.

33. ಈ ಕೆಳಗಿನ ಯಾವ ಸಂಸ್ಥೆ 2015-16ರಲ್ಲಿ 'ಅತ್ಯುತ್ತಮ ಸಾಧನೆ ಸಮಗ್ರ ಉಕ್ಕು ಸ್ವಾವರ'ಕ್ಕಾಗಿ ಪ್ರಧಾನಿ ಮಂತ್ರಿ ಟ್ರೋಫಿಯನ್ನು ಗೆದ್ದಿದೆ?

ಅ) ಟಾಟಾ ಸ್ಟೀಲ್ ಲಿಮಿಟೆಡ್

ಆ) ಬಿಲಾಯ್ ಸ್ಟೀಲ್ ಫ್ಯಾಟಕ

ಇ) ರಾಷ್ಟ್ರೀಯ ಇಶ್ವತ್ ನಿಗಮ ಲಿಮಿಟೆಡ್

ಈ) ರೂರ್ಕೆಲಾ ಸ್ಟೀಲ್

ಟಾಟಾ ಸ್ಟೀಲ್ ಲಿಮಿಟೆಡ್

34. 2017 ಸಾರ್ಕ್ ಕಾನೂನು ಸಚಿವರ (ಆಂತರಿಕ / ಗೃಹ ವ್ಯವಹಾರ) ಸಭೆ ಯಾವ ದೇಶದಲ್ಲಿ ನಡೆಯಲಿದೆ?

ಅ) ಶ್ರೀಲಂಕಾ

ಆ) ಬಾಂಗ್ಲಾದೇಶ

ಇ) ಪಾಕಿಸ್ತಾನ

ಈ) ಭಾರತ

ಶ್ರೀಲಂಕಾ

2017 ಸಾರ್ಕ್ ಕಾನೂನು ಸಚಿವರ ಸಭೆ ಜುಲೈ 11, 2017 ರಂದು ಶ್ರೀಲಂಕಾದ ಕೊಲಂಬೊದಲ್ಲಿ ಪ್ರಾರಂಭವಾಗಿದೆ. ವೀಸಾ ಉದಾರೀಕರಣ ಹಾಗೂ ಭಯೋತ್ಪಾದನೆಯನ್ನು ನಿಭಾಯಿಸುವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

35. 2017 ರ ವಿಶ್ವ ಜನಸಂಖ್ಯಾ ದಿನದ ಧ್ಯೇಯ ವಾಕ್ಯ \_\_\_\_\_?

ಅ) Be counted: say what you need

ಆ) Investing in teenage girls

ಇ) Family Planning- Empowering People, Developing Nation

ಈ) Population Day: We all counts

Family Planning- Empowering People, Developing Nation

ವಿಶ್ವ ಜನಸಂಖ್ಯಾ ದಿನವನ್ನು (ಡಬ್ಲ್ಯೂಪಿಡಿ) ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶ. Family Planning- Empowering People, Developing Nation ಇದು ಈ ವರ್ಷದ ಧ್ಯೇಯವಾಕ್ಯ.

36. ಈ ಕೆಳಗಿನ ಯಾವ ಸಂಸ್ಥೆಗೆ "ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ (ಜಿಪಿಎಂಎ)" ಲಭಿಸಿದೆ?

ಅ) ಡೆನ್ಮಾರ್ಕ್ ಇಂಡಿಯಾ

ಆ) ವಿಪ್ರೋ ಲಿಮಿಟೆಡ್

ಇ) ಟಾಟಾ ಗ್ರೂಪ್

ಈ) ಇನ್ಫೋಸಿಸ್

ಡೆನ್ಮಾರ್ಕ್ ಇಂಡಿಯಾ

ಹವಾಮಾನ ಮತ್ತು ಇಂಧನ ದಕ್ಷತೆ ಪರಿಹಾರ ಸಂಸ್ಥೆ ಡೆನ್ಮಾರ್ಕ್ ಇಂಡಿಯಾಗೆ ಭಾರತ ಪರಿಸರ ನಿರ್ವಹಣೆಯ 19 ನೇ ವಿಶ್ವ ಕಾಂಗ್ರೆಸ್ಸಿನಲ್ಲಿ 'ಗೋಲ್ಡನ್ ಪೀಕಾಕ್ ಪ್ರಶಸ್ತಿ' ನೀಡಲಾಗಿದೆ.

37. ಈ ಕೆಳಗಿನ ಯಾವ ದೇಶದಲ್ಲಿ 2017 ಕುಟುಂಬ ಯೋಜನೆ ಶೃಂಗಸಭೆ (ಎಫ್ಪಿಎಸ್) ಆಯೋಜಿಸಲಾಗಿದೆ?

ಅ) ರಷ್ಯಾ

ಆ) ಚೀನಾ

ಇ) ಭಾರತ

ಈ) ಯುಕೆ

ಯುಕೆ



2017 ಕುಟುಂಬ ಯೋಜನೆ ಶೃಂಗಸಭೆ (ಎಫ್‌ಪಿಎಸ್) ಯು ಜುಲೈ 11, 2017 ರಂದು ಲಂಡನ್ ನಲ್ಲಿ ಆರಂಭಗೊಂಡಿದೆ. UNFPA, ಯುನೈಟೆಡ್ ಕಿಂಗ್‌ಡಮ್ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಶೃಂಗಸಭೆಯನ್ನು ಆಯೋಜಿಸಿವೆ.

38. ಸರಕು ಮತ್ತು ಸೇವಾ ತೆರಿಗೆ ಇಂಟೆಲಿಜೆನ್ಸ್ ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

ಅ) ಜಾನ್ ಜೋಸೆಫ್

ಆ) ರವೀಂದ್ರ ಜೈನ್

ಇ) ಸುಧೀಂದ್ರ ಸಿಂಗ್

ಈ) ಮನ್ವಿತ್ ಮೌರ್ಯ

ಜಾನ್ ಜೋಸೆಫ್

ಡಾ. ಜಾನ್ ಜೋಸೆಫ್, ಭಾರತೀಯ ರೆವಿನ್ಯೂ ಸರ್ವಿಸ್ (ಕಸ್ವಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್) ನ 1983ನೇ ಬ್ಯಾಚ್ ಅಧಿಕಾರಿಯಾಗಿ ರವರನ್ನು ಸರಕು ಮತ್ತು ಸೇವಾ ತೆರಿಗೆ ಇಂಟೆಲಿಜೆನ್ಸ್ ನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ.

39. ಈ ಕೆಳಗಿನ ಯಾರು "2017 ಫಾರ್ಮುಲಾ ಒನ್ ಆಸ್ಟ್ರಿಯನ್ ಗ್ರಾಂಡ್ ಪ್ರಿಕ್ಸ್" ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು?

ಅ) ಡೆನಿಯಲ್ ರಿಕ್ವಿಯಾರ್ಡೊ

ಆ) ಲೇವಿಸ್ ಹ್ಯಾಮಿಲ್ಟನ್

ಇ) ವಲ್ಟೆರಿ ಬೊಟ್ಟಿಸ್

ಈ) ಸೆಬಾಸ್ಟಿಯನ್ ವೆಟ್ಟೆಲ್

ವಲ್ಟೆರಿ ಬೊಟ್ಟಿಸ್

40. ಮಹಿಳೆಯರಿಗೆ ಉಚಿತ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ ಯಾವುದು?

ಅ) ಆಂಧ್ರ ಪ್ರದೇಶ

ಆ) ತಮಿಳುನಾಡು

ಇ) ಮಹಾರಾಷ್ಟ್ರ

ಈ) ತೆಲಂಗಾಣ

ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ ಮಹಿಳೆಯರಿಗೆ ಉಚಿತ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಪ್ರಾರಂಭಿಸಿದೆ. ಆ ಮೂಲಕ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಜಾರಿಗೆ ತಂದ ಮೊದಲ ರಾಜ್ಯವೆನಿಸಿದೆ. ಪುಣೆ, ಮುಂಬೈ, ರಾಯ್‌ಡ್, ನಂದೂರುಬಾರ್, ಅಹಮದ್‌ನಗರ, ಔರಂಗಾಬಾದ್, ಕೊಲ್ಹಾಪುರ, ಸಾಂಗ್ಲಿ, ರತ್ನಗಿರಿ ಮತ್ತು ಬೀಡ್ ನಲ್ಲಿ ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಜುಲೈ 10, 2017 ರಂದು "ಅಂಟರಾ" ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 23 ಜಿಲ್ಲೆಯ ಆಸ್ಪತ್ರೆಗಳು, 20 ವೈದ್ಯಕೀಯ ಕಾಲೇಜುಗಳು ಮತ್ತು 12 ಮಹಿಳಾ ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

41. ಲ್ಯಾಟಿನ್ ಅಮೇರಿಕಾದಲ್ಲಿ ವ್ಯವಹಾರವನ್ನು ಹೆಚ್ಚಿಸಲು ಇಂಟರ್-ಅಮೇರಿಕನ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (ಐಐಸಿ) ನೊಂದಿಗೆ ಯಾವ ಭಾರತೀಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ?

ಅ) ಆಕ್ಸಿಸ್ ಬ್ಯಾಂಕ್

ಆ) ಐಸಿಐಐಐ ಬ್ಯಾಂಕ್

ಇ) ಕಾರ್ಪೊರೇಷನ್ ಬ್ಯಾಂಕ್

ಈ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಆಕ್ಸಿಸ್ ಬ್ಯಾಂಕ್

ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ರಾಷ್ಟ್ರಗಳಲ್ಲಿ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಇಂಟರ್ ಅಮೇರಿಕನ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (ಐಐಸಿ) ನೊಂದಿಗೆ ಆಕ್ಸಿಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

42. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ "ಜೀವನೋಪಾಯ ಮಧ್ಯಸ್ಥಿಕೆ ಮತ್ತು ಉದ್ಯಮಶೀಲತೆ ಸೌಲಭ್ಯವನ್ನು (ಲೈಫ್)" ಪ್ರಾರಂಭಿಸಿದೆ?

ಅ) ಮಣಿಪುರ

ಆ) ಮೇಘಾಲಯ

ಇ) ಸಿಕ್ಕಿಂ

ಈ) ಮಿಜೋರಾಂ

ಮೇಘಾಲಯ

ಮೇಘಾಲಯ ಮುಖ್ಯಮಂತ್ರಿ ಡಾ. ಮುಕುಲ್ ಸಂಗ್ಮಾ ಅವರು ಜುಲೈ 11, 2017 ರಂದು "ಜೀವನೋಪಾಯ ಮಧ್ಯಸ್ಥಿಕೆ ಮತ್ತು ಉದ್ಯಮಶೀಲತೆ ಸೌಕರ್ಯ (ಲೈಫ್)"ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಗ್ರಾಮೀಣ ಬಡವರ ಜೀವನೋಪಾಯವನ್ನು

ಸ್ವಸಹಾಯ ಸಂಘಗಳು, ಗ್ರಾಮ ಸಂಘಟನೆ ಮತ್ತು ಗುಂಪುಗಳ ಪ್ರಕ್ರಿಯೆಯ ಮೂಲಕ ಸುಸ್ಥಿರ ರೀತಿಯಲ್ಲಿ ಸುಧಾರಿಸುವಲ್ಲಿ ಒತ್ತು ನೀಡುತ್ತದೆ.

43. ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ಶಿಕ್ಷಣ ಅರ್ಹತೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಯಾವುದು?

ಅ) ರಾಜಸ್ಥಾನ

ಆ) ಗುಜರಾತ್

ಇ) ಮಧ್ಯ ಪ್ರದೇಶ

ಈ) ಮಹಾರಾಷ್ಟ್ರ

ರಾಜಸ್ಥಾನ

ಗ್ರಾಮ ಸಹಕಾರ ಸಂಘಗಳು ಮತ್ತು ಇತರೆ ಸಹಕಾರಿ ಸಂಸ್ಥೆಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ರಾಜಸ್ಥಾನ ಸರ್ಕಾರ ಜಾರಿಗೆ ತಂದಿದೆ. ಆ ಮೂಲಕ ಸಹಕಾರಿ ಸಂಘಗಳ ಚುನಾವಣೆಗೆ ಶಿಕ್ಷಣ ಅರ್ಹತೆಯನ್ನು ನಿಗದಿಪಡಿಸಿದ ಭಾರತದ ಮೊದಲ ರಾಜ್ಯವಾಗಿದೆ. ಈ ಉದ್ದೇಶಕ್ಕಾಗಿ, ರಾಜ್ಯ ಸಹಕಾರ ಸಂಘಗಳ ನಿಯಮಗಳು, 2003, ಅನ್ನು ತಿದ್ದುಪಡಿ ಮಾಡಲಾಗುವುದು. ಹೊಸ ನಿಯಮಗಳು ಸುಮಾರು 10,000 ಸಹಕಾರಿ ಮತ್ತು ಕೃಷಿ ಸಾಲ ಸಂಸ್ಥೆಗಳಿಗೆ ಅನ್ವಯವಾಗಲಿದೆ.

44. 2017 ಮಾರುತಿ ಸುಜುಕಿ ಲಿವಿಂಗ್ ಲೆಜೆಂಡ್ ಪ್ರಶಸ್ತಿ ಪಡೆದ ಭಾರತೀಯ ಕ್ರೀಡಾಪಟು ಯಾರು?

ಅ) ಮಿಲ್ಟಾ ಸಿಂಗ್

ಆ) ಸಚಿನ್ ತೆಂಡುಲ್ಕರ್

ಇ) ರಾಹುಲ್ ದ್ರಾವಿಡ್

ಈ) ಸೌರವ್ ಗಂಗೂಲಿ

ಮಿಲ್ಟಾ ಸಿಂಗ್

ದಿ ಫ್ಲೈಯಿಂಗ್ ಸಿಖ್ ಎಂದೇ ಪ್ರಸಿದ್ಧರಾಗಿರುವ ಮಿಲ್ಟಾ ಸಿಂಗ್ ಅವರಿಗೆ 2017 ಮಾರುತಿ ಸುಜುಕಿ ಲಿವಿಂಗ್ ಲೆಜೆಂಡ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಅವರು ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಮತ್ತು ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರಿಗೆ ಗೇಮ್ಸ್‌ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ನೀಡಲಾಯಿತು.

45. ಯಾವ ರಾಜ್ಯ ಪ್ರತ್ಯೇಕ ರಾಜ್ಯ ಧ್ವಜವನ್ನು ವಿನ್ಯಾಸಗೊಳಿಸಲು ಸಮಿತಿಯನ್ನು ರಚಿಸಿದೆ?

ಅ) ಕರ್ನಾಟಕ

ಆ) ಗೋವಾ

ಇ) ಕೇರಳ

ಈ) ಓಡಿಶಾ

ಕರ್ನಾಟಕ

ಕರ್ನಾಟಕ ರಾಜ್ಯ ರಾಜ್ಯದ ನೂತನ ಧ್ವಜ ವಿನ್ಯಾಸಗೊಳಿಸಲು ಸರ್ಕಾರ 9 ಜನ ತಜ್ಞರ ಸಮಿತಿ ರಚನೆ ಮಾಡಿದೆ. ಈ ಮೂಲಕ ಅಧಿಕೃತ ಧ್ವಜ ಪಡೆಯುವ ಸನ್ನಾಹದಲ್ಲಿ ಕರ್ನಾಟಕ ಸಂವಿಧಾನಸ 370ನೇ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾತ್ರ ಈ ರೀತಿಯ ವಿಶೇಷ ಧ್ವಜವನ್ನು ಹೊಂದಿದೆ ಎಂಬುದು .

46. ಇತ್ತೀಚಿನ "OECD-FAO" ಕೃಷಿ ಹೊರನೋಟ 2017-2026 ವರದಿಯ ಪ್ರಕಾರ, 2026 ರ ಹೊತ್ತಿಗೆ ಯಾವ ದೇಶವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಲಿದೆ?

ಅ) ಭಾರತ

ಆ) ವಿಯೆಟ್ನಾಂ

ಇ) ಬ್ರೆಜಿಲ್

ಈ) ರಷ್ಯಾ

ಭಾರತ

ವಿಶ್ವಸಂಸ್ಥೆ ಮತ್ತು ಓಇಸಿಡಿ ಇತ್ತೀಚಿನ ವರದಿಯ ಪ್ರಕಾರ 2026ರ ಹೊತ್ತಿಗೆ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಲಿದೆ. "

47. ವಿಶ್ವದ ಮೊದಲ ಸಾಲೋ (Saolo) ತಳಿ ಕೇಂದ್ರ ನಿರ್ಮಾಣಕ್ಕೆ IUCN ಯಾವ ದೇಶವನ್ನು ಆಯ್ಕೆ ಮಾಡಿದೆ?

ಅ) ಮಲೇಷಿಯಾ

ಆ) ಮಾರಿಷಸ್

ಇ) ವಿಯೆಟ್ನಾಂ

ಈ) ಥಾಯ್‌ಲ್ಯಾಂಡ್

ವಿಯೆಟ್ನಾಂ

ವಿಯೆಟ್ನಾಂನ ಥುವಾ ಥೀನ್ ಹ್ಯು ಪ್ರಾಂತ್ಯದ ಬಾಚ್ ಮಾ ನ್ಯಾಶನಲ್ ಪಾರ್ಕ್‌ನಲ್ಲಿ ನಿರ್ಮಿಸಿದ ಅಳಿವಿನಂಚಿನಲ್ಲಿರುವ ಸಾಲೋ ಸಸ್ತನಿಗಳ ವಿಶ್ವದ ಮೊದಲ ತಳಿ ಕೇಂದ್ರವನ್ನು ನಿರ್ಮಿಸಲಾಗುವುದು. ಕೇಂದ್ರವನ್ನು 2018 ರಲ್ಲಿ ಸಾಲೋ ವರ್ಲ್ಡ್ ವರ್ಕಿಂಗ್ ಗ್ರೂಪ್ (SWWG)

ಮತ್ತು ನ್ಯಾಚುರಲ್ ಕನ್ಸರ್ವೇಷನ್ ಆಫ್ ನೇಚರ್ (ಐಯುಸಿಎನ್) ಜಂಟಿಯಾಗಿ 2018ರಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಿವೆ.

48. ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ 6000 ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?

ಅ) ಸೃತಿ ಮಂದನ

ಆ) ಧಿರುಶ್ ಕಾಮಿನಿ

ಇ) ಮಿಥಲಿ ರಾಜ್

ಈ) ವೇದಾ ಕೃಷ್ಣಮೂರ್ತಿ

ಮಿಥಲಿ ರಾಜ್

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಕ್ರಿಕೆಟ್ ಆಟಗಾರ್ತಿ ಮಿಥಲಿ ರಾಜ್ ರವರು 6000 ರನ್ಗಳನ್ನು ದಾಟಿದ ಮೊದಲ ಮಹಿಳಾ ಆಟಗಾರ್ತಿ ಎನಿಸಿದರು. ಜುಲೈ 12, 2017 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2017 ಪಂದ್ಯದಲ್ಲಿ ಅವರು ಮೈಲಿಗಲ್ಲನ್ನು ತಲುಪಿದರು. ಇಲ್ಲಿಯವರೆಗೆ, ಮಿಥಾಲಿ ಐದು ಶತಕಗಳು ಮತ್ತು 49 ಅರ್ಧಶತಕಗಳ ನೆರವಿನಿಂದ 6028 ರನ್ ಗಳಿಸಿದ್ದಾರೆ. ಮಿಥಲಿ ರವರು ಮಹಿಳಾ ಕ್ರಿಕೆಟ್ನಲ್ಲಿ ಸಾರ್ವಕಾಲಿಕ ಅತ್ಯಧಿಕ ರನ್ ದಾಖಲಿಸಿರುವ ಆಟಗಾರ್ತಿ ಆಗಿದ್ದಾರೆ. ಇಂಗ್ಲೆಂಡ್ ಚಾಲ್ರೊಟ್ಟೆ ಎಡ್ವರ್ಡ್ಸ್ (5992) ಅತಿ ಹೆಚ್ಚು ರನ್ ದಾಖಲಿಸಿರುವ ಎರಡನೇ ಆಟಗಾರ್ತಿ.

49. ಈ ಕೆಳಗಿನ ಯಾವ ರಾಜ್ಯದಲ್ಲಿ ಮುರ್ಲೆನ್ ರಾಷ್ಟ್ರೀಯ ಉದ್ಯಾನವನ ಕಾಣಬಹುದಾಗಿದೆ?

ಅ) ಮಿಜೋರಾಂ

ಆ) ಮಣಿಪುರ

ಇ) ಅಸ್ಸಾಂ

ಈ) ಅರುಣಾಚಲ ಪ್ರದೇಶ

ಮಿಜೋರಾಂ

ಮುರ್ಲೆನ್ ರಾಷ್ಟ್ರೀಯ ಉದ್ಯಾನವು ಮಿಜೋರಾಮ್ನ ಚಂಘೈ ಜಿಲ್ಲೆಯಲ್ಲಿದೆ. ಇದು ಸುಮಾರು 200 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಹುಲಿ, ಚಿರತೆ, ಸಾಂಬರ್, ಬಾರ್ಕಿಂಗ್ ಜಿಂಕೆ, ಮಲಯನ್ ದೈತ್ಯ ಅಳಿಲು, ಹಿಮಾಲಯದ ಕಪ್ಪು ಕರಡಿ, ಸೆರೋವ್, ಹೂಲಾಕ್ ಗಿಬ್ಬನ್, ಇತ್ಯಾದಿ ಪ್ರಮುಖ ಪ್ರಾಣಿಗಳನ್ನು ಕಾಣಬಹುದಾಗಿದೆ.

50. 2017 ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಅ) 89

ಆ) 116

ಇ) 121

ಈ) 130

116

2017 ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಭಾರತವು 151 ರಾಷ್ಟ್ರಗಳಲ್ಲಿ 116 ನೇ ಸ್ಥಾನದಲ್ಲಿದೆ. ಸ್ವೀಡನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ, ಡೆನ್ಮಾರ್ಕ್ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿದೆ.

51. ರೋವಾ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

ಅ) ತ್ರಿಪುರ

ಆ) ಮಣಿಪುರ

ಇ) ಅಸ್ಸಾಂ

ಈ) ಮೇಘಾಲಯ

ತ್ರಿಪುರ

ರೋವಾ ವನ್ಯಜೀವಿ ಅಭಯಾರಣ್ಯ ಉತ್ತರ ತ್ರಿಪುರಾ ಜಿಲ್ಲೆಯಲ್ಲಿದೆ ಮತ್ತು ಕೇವಲ 0.86 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಇದು 150 ಜಾತಿಯ ಪಕ್ಷಿಗಳು, ಕಾಡು ಮೃಗಗಳು ಮತ್ತು ಸಸ್ಯಗಳಿಗೆ ನೆಲೆಯಾಗಿದೆ.

52. ನೇಪಾಳದ ನೂತನ ಮುಖ್ಯ ನ್ಯಾಯಾಧೀಶರಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?

ಅ) ಗೋಪಾಲ್ ಪ್ರಸಾದ್ ಪರಾಜುಲಿ

ಆ) ದೇವೇಂದ್ರ ನಾಥ್ ಮಜುರಿ

ಇ) ಸುರೇಂದ್ರ ಕುಮಾರ್

ಈ) ಕಲ್ಯಾಣ್ ವಾಗ್ಗಿ

ಗೋಪಾಲ್ ಪ್ರಸಾದ್ ಪರಾಜುಲಿ

ನ್ಯಾಯಮೂರ್ತಿ ಗೋಪಾಲ್ ಪ್ರಸಾದ್ ಪರಾಜುಲಿ ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜುಲೈ 17, 2017 ರಂದು ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರವಧಿ ಏಪ್ರಿಲ್ 28, 2018 ರವರೆಗೆ ಇರಲಿದೆ.

53. ಖ್ಯಾತ ಗಣಿತಜ್ಞ ಮೇರಿಮ್ ಮಿರ್ಝಾಹಾನಿ ನಿಧನರಾದರು. ಅವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?

ಅ) ಇರಾಕ್

ಆ) ಇರಾನ್

ಇ) ಸಿಂಗಪುರ

ಈ) ದಕ್ಷಿಣ ಆಫ್ರಿಕಾ

ಇರಾನ್

ಇರಾನಿನ ಗಣಿತಶಾಸ್ತ್ರಜ್ಞ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾದ ಮರಿಯಾಮ್ ಮಿರ್ಝಾಹಾನಿ (40) ಜುಲೈ 14, 2017 ರಂದು ನಿಧನರಾದರು. ಮಿರ್ಝಾಹಾನಿ ಅವರು ಗಣಿತಶಾಸ್ತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಫೀಲ್ಡ್ಸ್ ಪದಕವನ್ನು ಗೆದ್ದ ಮೊದಲ ಇರಾನಿ ಮಹಿಳೆಯಾಗಿದ್ದಾರೆ.

54. ಈ ಕೆಳಗಿನ ಯಾರು 2017 ರ ಪುರುಷರ ಸಿಂಗಲ್ಸ್ ವಿಂಬಲ್ಡನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು?

ಅ) ರೋಜರ್ ಫೆಡರರ್

ಆ) ನೊವಾಕ್ ಜೋಕೊವಿಕ್

ಇ) ರಫೇಲ್ ನಡಾಲ್

ಈ) ಸ್ಟ್ಯಾನ್ ವಾವಿಂಕ್

ರೋಜರ್ ಫೆಡರರ್

ಸ್ವಿಸ್ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರು 2017 ಪುರುಷರ ಸಿಂಗಲ್ಸ್ ವಿಂಬಲ್ಡನ್ ಟೆನ್ನಿಸ್ ಪಂದ್ಯಾವಳಿಯ ಫೈನಲ್ನಲ್ಲಿ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ಸೆಟ್ಗಳಿಂದ ಜಯಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ವಿಜಯದೊಂದಿಗೆ ಫೆಡರರ್ ದಾಖಲೆಯ 8 ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

55. 2017 ಫಾರ್ಮುಲಾ ಒನ್ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

ಅ) ಲೆವಿಸ್ ಹ್ಯಾಮಿಲ್ಟನ್

ಆ) ಸೆಬಾಸ್ಟಿಯನ್ ವೆಟೆಲ್

ಇ) ಡೆನಿಯಲ್ ರಿಕ್ಯಿಯಾರ್ಡೊ

ಈ) ಮ್ಯಾಕ್ಸ್ ವರ್ಸ್ಟಾಪನ್

ಲೆವಿಸ್ ಹ್ಯಾಮಿಲ್ಟನ್

56. “2017 ವರ್ಲ್ಡ್ ಡೇ ಫಾರ್ ಇಂಟರ್ನ್ಯಾಷನಲ್ ಜಸ್ಟಿಸ್ (WDIJ)” ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ 15

ಆ) ಜುಲೈ 18

ಇ) ಜುಲೈ 17

ಈ) ಜುಲೈ 20

ಜುಲೈ 17

ವರ್ಲ್ಡ್ ಡೇ ಫಾರ್ ಇಂಟರ್ನ್ಯಾಷನಲ್ ಜಸ್ಟಿಸ್ ಅನ್ನು ಜುಲೈ 17 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯವನ್ನು ಉತ್ತೇಜಿಸಲು ಮತ್ತು ಮಾನವ ಹಕ್ಕುಗಳ ಮೇಲೆ ಕೇಂದ್ರೀಕರಿಸಲು ಈ ದಿನವನ್ನು ಆಚರಿಸಲಾಗುತ್ತದೆ.

57. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸುವ ಭಾರತದ ಮೊದಲ ರೈಲು ನಿಲ್ದಾಣ ಯಾವುದು?

ಅ) ಮಾತುಂಗ ರೈಲು ನಿಲ್ದಾಣ

ಆ) ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ

ಇ) ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ

ಈ) ದೆಹಲಿ ರೈಲು ನಿಲ್ದಾಣ

ಮಾತುಂಗ ರೈಲು ನಿಲ್ದಾಣ

ಮಾತುಂಗ ರೈಲ್ವೆ ನಿಲ್ದಾಣವು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ಭಾರತದ ಮೊದಲ ನಿಲ್ದಾಣವಾಗಿದೆ. ಇದು ಮುಂಬಯಿ ಸಬರ್ಬನ್ ರೈಲ್ವೇ ನೆಟ್ವರ್ಕ್ ಕೇಂದ್ರ ನಿಲ್ದಾಣವಾಗಿದೆ. ಈ ರೈಲು ನಿಲ್ದಾಣದಲ್ಲಿ 30 ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

58. ಈ ಕೆಳಗಿನ ಯಾವ ಬಾಲಿವುಡ್ ನಟಿ 2017 ಐಐಫಾ (IIFA) ವರ್ಷದ ಮಹಿಳಾ ಪ್ರಶಸ್ತಿಯನ್ನು ಗೆದ್ದಿದ್ದಾರೆ?

ಅ) ತಪ್ಪಿ ಪನ್ನು

ಆ) ಸೋನಂ ಕಪೂರ್

ಇ) ದೀಪಿಕಾ ಪಡುಕೋಣೆ

ಈ) ಅಲಿಯಾ ಭಟ್

ತಪ್ಪಿ ಪನ್ನು

ಅಮೆರಿಕಾದ ನ್ಯೂಯಾರ್ಕ್ನಲ್ಲಿ ನಡೆದ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕ್ಯಾಡೆಮಿ (ಐಐಫಾ)ಯ 18 ನೇ ಆವೃತ್ತಿಯಲ್ಲಿ “ಪಿಂಕ್” ಚಿತ್ರದಲ್ಲಿನ ಪಾತ್ರಕ್ಕಾಗಿ ತಪ್ಪಿ ಪನ್ನು ಅವರು



2017 ಐಐಐಎಫ್‌ಎ ವರ್ಷದ ಮಹಿಳಾ ಪ್ರಶಸ್ತಿಯನ್ನು ಗೆದ್ದುಕೊಂಡರು. ಉಡ್ಡಾ ಪಂಜಾಬ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಶಾಹಿದ್ ಕಪೂರ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ & ನಟಿ ಪ್ರಶಸ್ತಿಯನ್ನು ಪಡೆದರು.

59. 2017 ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವನ್ನು (ಎನ್‌ಎಂಐಡಿ) ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ 17

ಆ) ಜುಲೈ 18

ಇ) ಜುಲೈ 19

ಈ) ಜುಲೈ 20

ಜುಲೈ 18

2017 ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವನ್ನು ಜುಲೈ 18 ರಂದು ಆಚರಿಸಲಾಗುತ್ತದೆ. ವರ್ಣಭೇದ ನೀತಿ ವಿರುದ್ಧ ತನ್ನ ದಣಿವರಿಯದ ಹೋರಾಟಕ್ಕಾಗಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ನೆಲ್ಸನ್ ಮಂಡೇಲಾ ಅವರ ಜನ್ಮ ದಿನವಾದ ಜುಲೈ 18 ರಂದು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವೆಂದು (ಎನ್‌ಎಂಐಡಿ) ಆಚರಿಸಲಾಗುತ್ತದೆ.

60. ಭಾರತದ ಮೊದಲ ಜೈವಿಕ ಮೆಥೇನ್ ಬಸ್ ಅನ್ನು ಯಾವ ಭಾರತೀಯ ಕಂಪನಿಯು ತಯಾರಿಸುತ್ತಿದೆ?

ಅ) ಟಾಟಾ ಮೋಟಾರ್ಸ್

ಆ) ಮಹೀಂದ್ರ & ಮಹೀಂದ್ರ

ಇ) ಮಾರುತಿ ಸುಝುಕಿ

ಈ) ಬಜಾಜ್ ಮೋಟಾರ್ಸ್

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಲಿಮಿಟೆಡ್ ಭಾರತದ ಮೊದಲ ಜೈವಿಕ ಸಿಎನ್ಐ (ಜೈವಿಕ ಮೀಥೇನ್) ಬಸ್ ಅನ್ನು ತಯಾರಿಸಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿದ್ದ “ಉರ್ಜಾ ಉತ್ಸವ” ಎಂಬ ಜೈವಿಕ ಇಂಧನ ಕಾರ್ಯಕ್ರಮದಲ್ಲಿ ಈ ಬಸ್ಸನ್ನು ಅನಾವರಣಗೊಳಿಸಲಾಯಿತು.

[www.karunaduexams.com](http://www.karunaduexams.com)

61. ಖಾಸಗಿತನ ಮೂಲಭೂತ ಹಕ್ಕು ಅಥವಾ ಅಲ್ಲವೇ ಎಂದು ನಿರ್ಧರಿಸಲು ರಚಿಸಲಾಗಿರುವ ಸುಪ್ರೀಂಕೋರ್ಟಿನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಮುಖ್ಯಸ್ಥರು ಯಾರು?

ಅ) ಜೆ ಎಸ್ ಖೇಹರ್

ಆ) ಅಭಯ್ ಮನೋಹರ್ ಸಪ್ರೆ

ಇ) ಸಂಜಯ್ ಕಿಶನ್ ಕೌಲ್

ಈ) ಫಾಲಿ ನಾರಿಮನ್

ಜೆ ಎಸ್ ಖೇಹರ್

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ಅವರ ನೇತೃತ್ವದ ಸುಪ್ರೀಂ ಕೋರ್ಟಿನ (ಎಸ್ಸಿ) 9-ನ್ಯಾಯಾಧೀಶರ ಸಂವಿಧಾನದ ಪೀಠವು ಖಾಸಗಿತನ ಹಕ್ಕನ್ನು ಸಂವಿಧಾನದ ಅಡಿ ಮೂಲಭೂತ ಹಕ್ಕು ಅಥವಾ ಅಲ್ಲವೇ ಎಂದು ನಿರ್ಧರಿಸಲಿದೆ. ನ್ಯಾಯಮೂರ್ತಿಗಳಾದ ಜೆ ಚಲೇಮಶ್ವರ್, ಎಸ್. ಎ ಬಾಬಡೆ, ಆರ್ ಕೆ ಅಗ್ರವಾಲ್, ರೋಹಿಂಟನ್ ಫಾಲಿ ನಾರಿಮನ್, ಅಭಯ್ ಮನೋಹರ್ ಸಪ್ರೆ, ಡಿ ವೈ ಚಂದ್ರಚೂಡ್, ಸಂಜಯ್ ಕಿಶನ್ ಕೌಲ್ ಮತ್ತು ಎಸ್ ಅಬ್ದುಲ್ ನಝೀರ್ ಸೇರಿದಂತೆ ಒಂಬತ್ತು ನ್ಯಾಯಾಧೀಶರನ್ನು ಈ ಪೀಠ ಒಳಗೊಂಡಿದೆ.

62. ನಾಗಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಈ ಕೆಳಗಿನ ಯಾರು ಪ್ರಮಾಣ ವಚನ ಸ್ವೀಕರಿಸಿದರು?

ಅ) ವಿಝೋಲ್ ಅಂಗಮಿ

ಆ) ಟಿ ಆರ್ ಝಲಿಯಾಂಗ್

ಇ) ಹೊಕಿಶೆ ಶಿಮಾ

ಈ) ಶಿರೋಬಿ ಥೋಪ

ಟಿ ಆರ್ ಝಲಿಯಾಂಗ್

ನಾಗಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಟಿ ಆರ್ ಝಲಿಯಾಂಗ್ ಪ್ರಮಾಣ ವಚನ ಸ್ವೀಕರಿಸಿದರು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಶುಹೋಲ್ವೀ ಲೈಝುಟ್ಟು ರಾಜೀನಾಮೆ ನೀಡಿದ ಕಾರಣ ನೂತನ ಮುಖ್ಯಮಂತ್ರಿಯಾಗಿ ಟಿ.ಆರ್. ಝಲಿಯಾಂಗ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

63. ನವಜಾತ ಶಿಶುಗಳಲ್ಲಿ ಹುಟ್ಟಿನಿಂದಲೇ ಉಂಟಾಗುವ ಶ್ರವಣ ದೋಷವನ್ನು ಪತ್ತೆಹಚ್ಚಲು ಭಾರತ ಸರ್ಕಾರವು (ಗೋಯಿ) ಈ ಕೆಳಗಿನ ಯಾವ ಕಡಿಮೆ ವೆಚ್ಚದ ಸ್ಕ್ರೀನಿಂಗ್ ಸಾಧನವನ್ನು ಪ್ರಾರಂಭಿಸಿದೆ?

- ಅ) ಸೋಹಮ್
- ಆ) ಸೋಬಾರ್ನ್
- ಇ) ಶ್ರವಣ್
- ಈ) ಸೋಚನ್
- ಸೋಹಮ್

ನವಜಾತ ಶಿಶುಗಳಲ್ಲಿ ಹುಟ್ಟಿನಿಂದಲೇ ಇರುವ ಶ್ರವಣದೋಷವನ್ನು ಪತ್ತೆಹಚ್ಚಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (S & T) ನವದೆಹಲಿಯಲ್ಲಿ ಕಡಿಮೆ ವೆಚ್ಚದ ಸ್ಥಳೀಯ ಸ್ಕ್ರೀನಿಂಗ್ ಸಾಧನ "ಸೋಹಮ್ (Sohum)" ಅನ್ನು ಪ್ರಾರಂಭಿಸಿದೆ. ಈ ಸಾಧನವನ್ನು ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಬಯೋಡೆನ್ಸಿನ್ (SIB) ಸ್ವಾರ್ತ್ ಆಫ್ M/s ಸೋಹಮ್ ಇನ್ಫೋವೇಶನ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಅಭಿವೃದ್ಧಿಪಡಿಸಿದೆ. ಲಿಮಿಟೆಡ್.

64. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಫೆಲೋಷಿಪ್ ಅನ್ನು ಈ ಕೆಳಗಿನ ಯಾರಿಗೆ ನೀಡಲಾಗಿದೆ?

- ಅ) ಯಾಸ್ಮಿನ್ ಸಿಂಗ್
- ಆ) ನಂದಕಿಶೋರ್ ಕಪೋಟ್
- ಇ) ಬಿಜು ಮಹಾರಾಜ್
- ಈ) ರಾಜನ್ ಸಿಂಗ್
- ನಂದಕಿಶೋರ್ ಕಪೋಟ್

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಹಿರಿಯ ಕಥಕ್ ಕಲಾವಿದ ಡಾ. ಪಂಡಿತ್ ನಂದಕಿಶೋರ್ ಕಪೋಟ್ ಇತ್ತೀಚೆಗೆ ಭಾರತ ಸರ್ಕಾರ (ಗೋಯಿ) ಸಂಸ್ಕೃತಿ ಇಲಾಖೆಯಿಂದ ಫೆಲೋಷಿಪ್ ಗೌರವ ಪಡೆದಿದ್ದಾರೆ. ಈ ಗೌರವವನ್ನು ಪಡೆದ ದೇಶದ ಮೊದಲ ಹಿರಿಯ ಪುರುಷ ಕಥಕ್ ಕಲಾವಿದ ಕಪೋಟ್.

65. ಫೋರ್ಬ್ಸ್ ಮಿಡಲ್ ಈಸ್ಟ್ ವರದಿಯ ಪ್ರಕಾರ, 2017 ಸರ್ಕಾರದ ಅತ್ಯಂತ ಶಕ್ತಿಶಾಲಿ ಅರಬ್ ಮಹಿಳೆಯರ ಸಮೀಕ್ಷೆಯಲ್ಲಿ ಯಾರು ಅಗ್ರಸ್ಥಾನ ಪಡೆದಿದ್ದಾರೆ?

ಅ) ಹಿಂದ್ ಸುಬೈ ಬರಾಕ್ ಅಲ್-ಸುಬೈ

ಆ) ಶೇಖಾ ಲುಬ್ನಾ ಅಲ್ ಖಸಿಮಿ

ಇ) ಇಮಾನ್ ಹೌಡಾ ಫೆರಾನ್

ಈ) ಶಬೀನಾ ಫಾತಿಮಾ

ಶೇಖಾ ಲುಬ್ನಾ ಅಲ್ ಖಸಿಮಿ

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಹಿಷ್ಣುತೆ ಖಾತೆ ಸಚಿವೆ ಶೇಖಾ ಲುಬ್ನಾ ಅಲ್ ಖಸಿಮಿ ರವರು ಫೋರ್ಬ್ಸ್ ಮಿಡಲ್ ಈಸ್ಟ್ ವರದಿಯ ಪ್ರಕಾರ, 2017 ಸರ್ಕಾರದ ಅತ್ಯಂತ ಶಕ್ತಿಶಾಲಿ ಅರಬ್ ಮಹಿಳೆಯರ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

66. ಈ ಕೆಳಗಿನ ಯಾರಿಗೆ ಲೋಕಸಭಾ ಸದಸ್ಯರಾಗಿ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ (ಎಲ್ವಿಎ) ಪ್ರಶಸ್ತಿಯನ್ನು ನೀಡಲಾಗಿದೆ?

ಅ) ಎಲ್ ಕೆ ಅಡ್ವಾಣಿ

ಆ) ಜೈರಾಮ್ ರಮೇಶ್

ಇ) ಮಲ್ಲಿಕಾರ್ಜುನ ಖರ್ಗೆ

ಈ) ಮುರಳಿ ಮನೋಹರ್ ಜೋಶಿ

ಎಲ್ ಕೆ ಅಡ್ವಾಣಿ

ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ (ಎಲ್ವಿಎ) ಪ್ರಶಸ್ತಿಯನ್ನು ಪಡೆದಿದ್ದಾರೆ. ಜೆಡಿ (ಯು) ನಾಯಕ ಶರದ್ ಯಾದವ್ ಅವರು ರಾಜ್ಯಸಭಾ ಸಂಸದರಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಲೋಕಮಾತೆ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ನಾರಿ ರವರು ಈ ಪ್ರಶಸ್ತಿಯನ್ನು ನೀಡಿದರು. ಪ್ರಶಸ್ತಿ ಪಡೆದ ಇತರ ಸದಸ್ಯರೆಂದರೆ ರೆವಲ್ಯೂಶನರಿ ಸೋಷಿಯಲಿಸ್ಟ್ ಪಾರ್ಟಿ MP ಎನ್.ಕೆ. ಪ್ರಮಾಚಂದ್ರನ್ (ಅತ್ಯುತ್ತಮ ಸಂಸದ), ಕಾಂಗ್ರೆಸ್ ನಾಯಕ ಕುಮಾರಿ ಸುಶ್ವಿತಾ ದೇವ್ (ಅತ್ಯುತ್ತಮ ಮಹಿಳಾ ಸಂಸತ್ ಸದಸ್ಯೆ) ಮತ್ತು ಬಿಜೆಪಿ ನಾಯಕ ಮೀನಾಕ್ಷಿ ಲೆಖಿ (ಅತ್ಯುತ್ತಮ ಡೆಬಟ್ ವುಮನ್ ಸಂಸತ್ ಸದಸ್ಯೆ).

67. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಯಾವ ರಾಜ್ಯದ ಸರ್ಕಾರ "ಜನಹಿತಾ" ಅನ್ನು ಪ್ರಾರಂಭಿಸಿದೆ?

ಅ) ತೆಲಂಗಾಣ

ಆ) ಕರ್ನಾಟಕ

ಇ) ಆಂಧ್ರ ಪ್ರದೇಶ

ಈ) ಮಧ್ಯ ಪ್ರದೇಶ

ತೆಲಂಗಾಣ

ವಿಶೇಷ ಪ್ರೋಟೆಕ್ಟ್ ಮೂಲಕ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ತೆಲಂಗಾಣ ಸರ್ಕಾರವು "ಜನಹಿತಾ" ಎಂಬ ನವೀನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಯು ಸೂರ್ಯಪೇಟ್ ಜಿಲ್ಲೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭವಾಗಿದೆ ಮತ್ತು ರಾಜ್ಯದಾದ್ಯಂತ ಕ್ರಮೇಣ ಜಾರಿಗೊಳಿಸಲಾಗುವುದು. ಜನರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಮಾಡುವುದು ಮತ್ತು ತ್ವರಿತ ಪರಿಹಾರವನ್ನು ಪಡೆಯುವುದು ಕಾರ್ಯಕ್ರಮದ ಗುರಿ.

68. ಕೇಂದ್ರ ಸರ್ಕಾರವು NAFCCಯಡಿ ಈ ಕೆಳಗಿನ ಯಾವ ಮೂರು ರಾಜ್ಯಗಳಲ್ಲಿ ಹವಾಮಾನ ಬದಲಾವಣೆ ಯೋಜನೆಗಳನ್ನು ಅನುಮೋದನೆ ನೀಡಿದೆ?

ಅ) ಕರ್ನಾಟಕ, ಗುಜರಾತ್, ಮಣಿಪುರ

ಆ) ರಾಜಸ್ಥಾನ, ಗುಜರಾತ್, ಸಿಕ್ಕಿಂ

ಇ) ತೆಲಂಗಾಣ, ಗೋವಾ, ಮಹಾರಾಷ್ಟ್ರ

ಈ) ಮಹಾರಾಷ್ಟ್ರ, ಕೇರಳ, ಮಧ್ಯ ಪ್ರದೇಶ

ರಾಜಸ್ಥಾನ, ಗುಜರಾತ್, ಸಿಕ್ಕಿಂ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಕೇಂದ್ರ ಸಚಿವಾಲಯ ಇತ್ತೀಚೆಗೆ ರಾಜಸ್ಥಾನ, ಗುಜರಾತ್ ಮತ್ತು ಸಿಕ್ಕಿಂ ಸಲ್ಲಿಸಿದ ಹವಾಮಾನ ರೂಪಾಂತರ ಯೋಜನೆಗಳ ಪ್ರಸ್ತಾವನೆಯನ್ನು ಅನುಮೋದಿಸಿದೆ. MoEF &CCM ಕಾರ್ಯದರ್ಶಿ ಅಜಯ್ ನಾರಾಯಣ್ ರೂಪಾ ಅವರ ನೇತೃತ್ವದ ನ್ಯಾಷನಲ್ ಸ್ಟೀರಿಂಗ್ ಕಮಿಟಿ ಆನ್ ಕ್ಲೈಮೇಟ್ ಚೇಂಜ್ (ಎನ್‌ಎಸ್‌ಸಿಸಿ) ಅನುಮೋದಿಸಿದ ಮೂರು ಯೋಜನೆಗಳು ಹವಾಮಾನ ನ್ಯಾಷನಲ್ ಅಡ್ವಾನ್ಸೆಡ್ ಫಂಡ್ ಫಾರ್ ಕ್ಲೈಮೇಟ್ ಚೇಂಜ್ (NAFCC) ಅಡಿಯಲ್ಲಿ ಹಣವನ್ನು ಪಡೆಯಲಿವೆ.

69. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಹೊರನೋಟ 2017 ಪ್ರಕಾರ, 2017 ರಲ್ಲಿ ಭಾರತದ ಅಂದಾಜು ಬೆಳವಣಿಗೆ ದರ ಎಷ್ಟಿರಲಿದೆ?

ಅ) 7.3%

ಆ) 7.4%

ಇ) 6.9%

ಈ) 8.0%

7.4%

ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಹೊರನೋಟ 2017 ವರದಿಯ ಪ್ರಕಾರ, 2017 ರಲ್ಲಿ ಭಾರತವು 7.4% ನಷ್ಟು ಬೆಳವಣಿಗೆ ದರವನ್ನು ಮತ್ತು 2018 ರಲ್ಲಿ 7.6% ರಷ್ಟನ್ನು ಸಾಧಿಸಲಿದೆ.

70. ಒಡಿಶಾದ ಅತಿದೊಡ್ಡ ರಸ್ತೆ ಸೇತುವೆ "ನೆತಾಜಿ ಸುಭಾಷ್ ಚಂದ್ರ ಬೋಸ್" ಸೇತುವೆಯನ್ನು ಮಹಾನದಿಯ ಯಾವ ಉಪನದಿ ಮೇಲೆ ನಿರ್ಮಿಸಲಾಗಿದೆ?

ಅ) ಕಮೆಂಗ್ ನದಿ

ಆ) ಮಾನಸ ನದಿ

ಇ) ಕಥಜೋಡಿ ನದಿ

ಈ) ಸುಬನ್ನಿರಿ ನದಿ

ಕಥಜೋಡಿ ನದಿ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ಇತ್ತೀಚೆಗೆ ರಾಜ್ಯದ ಉದ್ದದ ರಸ್ತೆ ಸೇತುವೆ "ನೆತಾಜಿ ಸುಭಾಷ್ ಚಂದ್ರ ಬೋಸ್ ಸೇತುವೆ" ವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. 2.88 ಕಿ.ಮೀ. ಸೇತುವೆಯನ್ನು ಕಥಜೋಡಿ ನದಿಯ (ಮಹಾನದಿ ಉಪನದಿ) ನದಿಯ ಮೇಲೆ ನಿರ್ಮಿಸಲಾಗಿದೆ. ಅಂದಾಜು ವೆಚ್ಚ 114 ಕೋಟಿ. ನೆತಾಜಿ ಸೇತುವೆ ಭುವನೇಶ್ವರ್ ಮತ್ತು ಕಟಕ್ ನಡುವಿನ ಅಂತರವನ್ನು ಕೇವಲ 12 ಕಿ.ಮೀ.ಗಳಷ್ಟು ಕಡಿಮೆಗೊಳಿಸುವುದಲ್ಲದೆ ಟ್ರಾಫಿಕ್ ಸಮಸ್ಯೆಯಿಲ್ಲದೆ ಪ್ರಯಾ

71. ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಯಾವ ಹೊಸ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿದೆ?

ಅ) ಪ್ರಧಾನ ಮಂತ್ರಿ ವಯ ವಂದನಾ ಯೋಜನೆ

ಆ) ಪ್ರಧಾನ ಮಂತ್ರಿ ವಯ ವಿಕಾಸ ಯೋಜನೆ

ಇ) ಪ್ರಧಾನ ಮಂತ್ರಿ ವಯ ವರುಣ ಯೋಜನೆ

ಈ) ಪ್ರಧಾನ ಮಂತ್ರಿ ವಯ ರಕ್ಷಣಾ ಯೋಜನೆ

ಪ್ರಧಾನ ಮಂತ್ರಿ ವಯ ವಂದನ ಯೋಜನೆ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 2017, ಜುಲೈ 21 ರಂದು ಹೊಸದಿಲ್ಲಿಯಲ್ಲಿ ಹಿರಿಯ ನಾಗರಿಕರಿಗೆ ಹೊಸ ಪಿಂಚಣಿ ಯೋಜನೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ

(ಪಿಎಂವಿವಿವೈ)ಗೆ ಚಾಲನೆ ನೀಡಿದರು. ಈ ಯೋಜನೆಯನ್ನು ಎಲ್‌ಐಸಿ ಮೂಲಕ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಖರೀದಿಸಬಹುದು. ಮತ್ತು ಸೇವಾ ತೆರಿಗೆ ಅಥವಾ ಜಿಎಸ್ಟಿಯಿಂದ ಯೋಜನೆಗೆ ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷ ಮೇ 3 ರ ತನಕ ಪಿಎಂವಿವಿವೈ ಯೋಜನೆಯು ಲಭ್ಯವಿರುತ್ತದೆ ಮತ್ತು 10 ವರ್ಷಗಳವರೆಗೆ ಮಾಸಿಕ ಪಾವತಿಗೆ ಪ್ರತಿ ವರ್ಷಕ್ಕೆ ಶೇ.8% ಭರವಸೆ ನೀಡಲಿದೆ.

72. ಯಾವ ರಾಜ್ಯದ ನಾಗರಿಕ ಸಚಿವಾಲಯ "ಸಂಪೂರ್ಣ ವೈರ್ ಲೆಸ್ ಇಂಟರ್ನೆಟ್" ವ್ಯವಸ್ಥೆಯನ್ನು ಹೊಂದಿದ ಭಾರತದ ಮೊದಲ ನಾಗರಿಕ ಸಚಿವಾಲಯ ಎನಿಸಿದೆ?

ಅ) ಅರುಣಾಚಲ ಪ್ರದೇಶ

ಆ) ಕೇರಳ

ಇ) ಜಾರ್ಖಂಡ್

ಈ) ಮೇಘಾಲಯ

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದ ರಾಜ್ಯ ನಾಗರಿಕ ಸಚಿವಾಲಯ ಸಂಪೂರ್ಣವಾಗಿ ವೈರ್ ಲೆಸ್ ವ್ಯವಸ್ಥೆ ಹೊಂದಿದ ಭಾರತದ ಮೊದಲ ಸಚಿವಾಲಯವಾಗಿದೆ. ಮುಖ್ಯಮಂತ್ರಿ ಪೆಮಾ ಖಾಂಡು ಇಟಾನಗರದಲ್ಲಿರುವ ರಾಜ್ಯ ನಾಗರಿಕ ಸಚಿವಾಲಯದಲ್ಲಿ ವೈ-ಫೈ ಲೋಕಲ್ ಏರಿಯಾ ನೆಟ್ವರ್ಕ್ (LAN) ಅನ್ನು ಇತ್ತೀಚೆಗೆ ಉದ್ಘಾಟಿಸಿದರು.

73. ಈ ಕೆಳಗಿನ ಯಾವ ರಾಷ್ಟ್ರ 5ನೇ ಜಾಗತಿಕ ಸೈಬರ್ ಸ್ಪೇಸ್ ಸಮ್ಮೇಳನದ ಆತಿಥ್ಯವಹಿಸಲಿದೆ?

ಅ) ಭಾರತ

ಆ) ಅಮೆರಿಕ

ಇ) ರಷ್ಯಾ

ಈ) ಆಸ್ಟ್ರೇಲಿಯಾ

ಭಾರತ

5 ನೇ ಜಾಗತಿಕ ಸೈಬರ್ ಸ್ಪೇಸ್ ಸಮ್ಮೇಳನ (GCCS) ನವೆಂಬರ್ 23-24, 2017 ರಿಂದ ಹೊಸ ದೆಹಲಿಯಲ್ಲಿ ನಡೆಯಲಿದೆ. ಸೈಬರ್ ಸ್ಪೇಸ್ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ವಿಶ್ವದ ಅತಿದೊಡ್ಡ ಸಮಾವೇಶ ಇದಾಗಿದೆ. ಸಮ್ಮೇಳನದ ವಿಷಯವು "Cyber for all: An Inclusive, Sustainable, Developmental, Safe and Secure Cyberspace" ಆಗಿದೆ. GCCS ಒಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, 2011 ರಿಂದ ಆಯೋಜಿಸಲಾಗುತ್ತಿದೆ. ದಕ್ಷಿಣ ಕೊರಿಯಾದ ನಂತರ ಈ ಸಮ್ಮೇಳನವನ್ನು ಆಯೋಜಿಸುತ್ತಿರುವ ಏಷ್ಯಾದ 2ನೇ ರಾಷ್ಟ್ರ ಭಾರತ.



74. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

ಅ) ಅಭಿಷೇಕ್ ನಾಯರ್

ಆ) ಸಂಜಯ್ ಕೊತಾರಿ

ಇ) ಅಶೋಕ್ ಮಲಿಕ್

ಈ) ಕುಲದೀಪ್ ಸಿಂಗ್

ಸಂಜಯ್ ಕೊತಾರಿ

ಸಂಜಯ್ ಕೊತಾರಿ ಅವರನ್ನು ರಾಷ್ಟ್ರಪತಿಗಳ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಕೊತಾರಿ ಅವರು ಸಾರ್ವಜನಿಕ ವಲಯದ ಸಂಸ್ಥೆಯೊಂದರ ನೇಮಕಾತಿ ಮಂಡಳಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 1978ರ ಐ.ಎ.ಎಸ್ ಅಧಿಕಾರಿಯಾಗಿದ್ದು, ಕಳೆದ ಜೂನ್‌ನಲ್ಲಿ ನಿವೃತ್ತಿಹೊಂದಿದ್ದರು. ಹಿರಿಯ ಪತ್ರಕರ್ತ ಮತ್ತು ಅಬ್‌ಸರ್ವ್ ಪ್ರತಿಷ್ಠಾನದ ಸದಸ್ಯ ಅಶೋಕ್ ಮಲಿಕ್‌ರನ್ನು ನೂತನ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಮಾಧ್ಯಮ ಕಾರ್ಯದರ್ಶಿಯನ್ನಾಗಿ ಕೇಂದ್ರ ಸಚಿವ ಸಂಪುಟ ನೇಮಕ ಮಾಡಿದೆ. ಕಳೆದ 20 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಮಲಿಕ್, ಟೈಮ್ಸ್ ಆಫ್ ಇಂಡಿಯಾ, ಹಿಂದುಸ್ತಾನ್ ಟೈಮ್ಸ್ ಮತ್ತು ಯಲೆ ಗ್ಲೋಬಲ್ ಸೇರಿದಂತೆ, ಹಲವಾರು ದೇಶೀಯ ಮತ್ತು ವಿದೇಶಿ ಪ್ರಮುಖ ಪತ್ರಿಕೆಗಳ ಅಂಕಣಕಾರರಾಗಿದ್ದಾರೆ. 2015 ರಲ್ಲಿ ಅಬ್‌ಸರ್ವ್ ಪ್ರತಿಷ್ಠಾನ ಸೇರಿದ್ದ ಮಲಿಕ್ ಈಗ ಅದರ ನೈಬರ್ ಹುಡ್ ರೀಜನಲ್ ಸ್ಟಡೀಸ್ ಇಂಟಿಯೇಟಿವ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

75. ಯುನೈಟೆಡ್ ಕಿಂಗ್‌ಡಮ್ (ಯುಕೆ)ನ ಸುಪ್ರೀಂ ಕೋರ್ಟ್ (ಎಸ್ಸಿ) ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಅ) ಮೇರಿ ವೆಲ್ಚ್ ಮ್ಯಾಂಟಗು

ಆ) ಬ್ರೆಂಡಾ ಮಾರ್ಶೋರಿ ಹೇಲ್

ಇ) ಕ್ಯಾಥರಿನ್ ಜೇಮ್ಸ್

ಈ) ಜಾಸ್ಮಿನ್ ಹಡ್ಸನ್

ಬ್ರೆಂಡಾ ಮಾರ್ಶೋರಿ ಹೇಲ್

ಯುನೈಟೆಡ್ ಕಿಂಗ್‌ಡಮ್ (ಯುಕೆ) ಹಿರಿಯ ನ್ಯಾಯಾಧೀಶರಾದ ಬ್ರೆಂಡಾ ಮಾರ್ಶೋರಿ ಹೇಲ್ ಅವರು ಸುಪ್ರೀಂ ಕೋರ್ಟ್ (ಎಸ್ಸಿ) ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅಧ್ಯಕ್ಷರಾದ ಲಾರ್ಡ್ ನ್ಯೂಬರ್ಗರ್ ನಿವೃತ್ತಿಯ ನಂತರ ಸೆಪ್ಟೆಂಬರ್‌ನಲ್ಲಿ ಬ್ರಿಟನ್ ಉನ್ನತ ನ್ಯಾಯಾಧೀಶ ಸಮಿತಿಯ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

76. ಯಾವ ರಾಜ್ಯದಲ್ಲಿ ಹುಲಿಗಳ ಚಲನೆಗೆ ಭಾರತದ ಮೊದಲ ಪರಿಸರ-ಸ್ನೇಹಿ ಸೇತುವೆಗಳನ್ನು ನಿರ್ಮಿಸಲಾಗುವುದು?

ಅ) ಕರ್ನಾಟಕ

ಆ) ಮಧ್ಯ ಪ್ರದೇಶ

ಇ) ತೆಲಂಗಾಣ

ಈ) ಪಶ್ಚಿಮ ಬಂಗಾಳ

ತೆಲಂಗಾಣ

ಹುಲಿಗಳ ಚಲನೆಗೆ ಭಾರತದ ಮೊದಲ ಪರಿಸರ-ಸ್ನೇಹಿ ಸೇತುವೆಗಳನ್ನು ತೆಲಂಗಾಣದಲ್ಲಿ ನಿರ್ಮಿಸಲಾಗುವುದು. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬ-ಅಂಧಾರಿ ಹುಲಿ ಮೀಸಲು (ಟಿಎಟಿಆರ್) ಪ್ರದೇಶ ಮತ್ತು ತೆಲಂಗಾಣದ ಕುಮ್ರಮ್ ಭೀಮ್ ಅಸಿಫಾಬಾದ್ ಜಿಲ್ಲೆಯ ಅರಣ್ಯದ ನಡುವೆ ಈ ಸೇತುವೆಗಳು ಸಂಪರ್ಕ ಕಲ್ಪಿಸಲಿವೆ.

77. ಮೌಲಿಂಗ್ ರಾಷ್ಟ್ರೀಯ ಉದ್ಯಾನವನ (MNP) ಯಾವ ರಾಜ್ಯದಲ್ಲಿದೆ?

ಅ) ಅಸ್ಸಾಂ

ಆ) ಅರುಣಾಚಲ ಪ್ರದೇಶ

ಇ) ಹಿಮಾಚಲ ಪ್ರದೇಶ

ಈ) ಹರಿಯಾಣ

ಅರುಣಾಚಲ ಪ್ರದೇಶ

ಮೌಲಿಂಗ್ ರಾಷ್ಟ್ರೀಯ ಉದ್ಯಾನವನ (MNP) ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್, ಪೂರ್ವ ಸಿಯಾಂಗ್ ಮತ್ತು ಪಶ್ಚಿಮ ಸಿಯಾಂಗ್ ಜಿಲ್ಲೆಗಳಲ್ಲಿ ಹರಡಿರುವ ಒಂದು ರಾಷ್ಟ್ರೀಯ ಉದ್ಯಾನವನವಾಗಿದ್ದು, ಸುಮಾರು 483 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಇದು ಟ್ಯಾಕಿನ್, ಗೋರಲ್, ಇಂಡಿಯನ್ ಚಿರತೆ, ಬಂಗಾಳ ಹುಲಿ, ಬಾರ್ಕಿಂಗ್ ಜಿಂಕೆ, ಸೆರೋ ಮತ್ತು ಕೆಂಪು ಪಾಂಡದ ನೆಲೆಯಾಗಿದೆ.

78. ಯಾವ ಕೇಂದ್ರ ಸಚಿವಾಲಯವು ಆನ್ಲೈನ್ ದೂರಿನ ವ್ಯವಸ್ಥೆ "ಲೈಂಗಿಕ ಕಿರುಕುಳ ಇ-ಬಾಕ್ಸ್" ಪ್ರಾರಂಭಿಸಿದೆ?

ಅ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಆ) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಇ) ಗೃಹ ಸಚಿವಾಲಯ

ಈ) ಕಾನೂನು ಮತ್ತು ನ್ಯಾಯ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು 2017ಜುಲೈ 24 ರಂದು ನವದೆಹಲಿಯಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ದೂರುಗಳನ್ನು ನೋಂದಾಯಿಸಲು "ಲೈಂಗಿಕ ಕಿರುಕುಳ ಇ-ಬಾಕ್ಸ್ (SH- ಬಾಕ್ಸ್)" ಎಂಬ ಆನ್‌ಲೈನ್ ದೂರು ವ್ಯವಸ್ಥೆಗೆ ಚಾಲನೆ ನೀಡಿದರು. ಪ್ರಾರಂಭ ದಿನಗಳಲ್ಲಿ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದ್ದು, ನಂತರದ ದಿನಗಳಲ್ಲಿ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗೆ ಲಭ್ಯವಾಗಲಿದೆ.

79. ಅತ್ಯಾಧುನಿಕ BS-VI ಗುಣಮಟ್ಟದ ಇಂಧನ ಹೊರಸೂಸುವಿಕೆಗಳನ್ನು ಪರೀಕ್ಷಿಸಲು ಯಾವ ತೈಲ ಕಂಪೆನಿ ಭಾರತದ ಮೊದಲ ಪೆಟ್ರೋಲಿಯಂ ಆರ್ & ಡಿ ಸೌಲಭ್ಯವನ್ನು ಕಾರ್ಯಾರಂಭಗೊಳಿಸಲಿದೆ?

ಅ) ಇಂಡಿಯನ್ ಆಯಿಲ್ ಕಾರ್ಪೊರೇಶನ್

ಆ) ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್

ಇ) ರಿಲಾಯನ್ಸ್ ಲಿಮಿಟೆಡ್

ಈ) ಎಸ್ಸಾರ್

ಇಂಡಿಯನ್ ಆಯಿಲ್ ಕಾರ್ಪೊರೇಶನ್

ಫರಿದಾಬಾದ್‌ನಲ್ಲಿ ಉನ್ನತ-ಬಿಎಸ್-VI ಗುಣಮಟ್ಟದ ಇಂಧನ ಹೊರಸೂಸುವಿಕೆಗಳನ್ನು ಪರೀಕ್ಷಿಸಲು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭಾರತದ ಮೊದಲ ಪೆಟ್ರೋಲಿಯಂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದರು. ಈ ಆರ್ & ಡಿ ಸೌಕರ್ಯವನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (ಐಓಸಿ) ನಿರ್ವಹಿಸುತ್ತದೆ ಮತ್ತು ಪೆಟ್ರೋಲ್, ಡೀಸೆಲ್, ಎಥೆನಾಲ್-ಬ್ಲೆಂಡ್ ಪೆಟ್ರೋಲ್, ಜೈವಿಕ-ಡೀಸೆಲ್, ಸಿಎನ್ಐ, ಎಲ್ಎನ್ಐ, ಹೈಡ್ರೋಜನ್ ಸಿಎನ್ಐ ಮತ್ತು 2 ಜಿ ಸೇರಿದಂತೆ ಎಲ್ಲ ರೀತಿಯ ಇಂಧನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ.

80. ಜಲಮಾರ್ಗಗಳಿಂದ ಎರಡೂ ದೇಶಗಳನ್ನು ಸಂಪರ್ಕಿಸಲು ಭಾರತ ಯಾವ ದೇಶದೊಂದಿಗೆ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿದೆ?

ಅ) ಶ್ರೀಲಂಕಾ

ಆ) ಬಾಂಗ್ಲಾದೇಶ

ಇ) ಇಂಡೋನೇಷಿಯಾ

ಈ) ಮಾರಿಷಸ್

ಬಾಂಗ್ಲಾದೇಶ

ಭಾರತ ಮತ್ತು ಬಾಂಗ್ಲಾದೇಶವನ್ನು ಜಲಮಾರ್ಗಗಳ ಮೂಲಕ ಸಂಪರ್ಕಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಜಲಮಾರ್ಗಗಳು ಬಾಂಗ್ಲಾದೇಶದೊಂದಿಗೆ ಭಾರತದ

ಈಶಾನ್ಯ ಮತ್ತು ಪಶ್ಚಿಮ ಬಂಗಾಳದ ನಡುವೆ ಪ್ರಯಾಣಿಕರ ಮತ್ತು ಸರಕುಗಳ ಚಲನೆಯನ್ನು ಸುಲಭಗೊಳಿಸಲಿವೆ. ಅಸ್ಸಾಂನ ಬ್ರಹ್ಮಪುತ್ರ ಸೇರಿದಂತೆ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ನದಿಗಳಾದ್ಯಂತ ಸೇವೆಗಳಿಗೆ ಮೂಲಸೌಕರ್ಯವನ್ನು ಸ್ಥಾಪಿಸಲಾಗುವುದು. 2017ರ ಅಂತ್ಯದ ವೇಳೆಗೆ ಈ ಸೇವೆ ಪ್ರಾರಂಭವಾಗುವುದು ಎಂದು ನಿರೀಕ್ಷಿಸಲಾಗಿದೆ.

www.karunaduexams.com

81. 2017 ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

ಅ) ಪಿ ಕಶ್ಯಪ್

ಆ) ಹೆಚ್ ಎಸ್ ಪ್ರಣಯ್

ಇ) ಸುಮೀತ್ ರೆಡ್ಡಿ

ಈ) ಬಿ ಸಾಯಿ ಪ್ರಣೀತ್

ಹೆಚ್ ಎಸ್ ಪ್ರಣಯ್

ಕ್ಯಾಲಿಫೋರ್ನಿಯಾದ ಅನಾಹೈಮ್ನಲ್ಲಿ ನಡೆದ 2017 ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಅವರು 21-15, 20-22, 21-12ರಿಂದ ಫೈನಲ್ನಲ್ಲಿ ಕಶ್ಯಪ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.

82. 2017 ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಡೇ (ಎನ್ಬಿಡಿ) ಅನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ 21

ಆ) ಜುಲೈ 22

ಇ) ಜುಲೈ 23

ಈ) ಜುಲೈ 24

ಜುಲೈ 23

ಜುಲೈ 23 ರಂದು ರಾಷ್ಟ್ರೀಯ ಬ್ರಾಡ್ಕಾಸ್ಟಿಂಗ್ ಡೇ (ಎನ್ಬಿಡಿ) ಅನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು 1927ರಲ್ಲಿ, ರೇಡಿಯೋ ಪ್ರಸಾರವನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರಸಾರವು ಬಾಂಬೆ ಸ್ಟೇಷನ್ ನಿಂದ ಜುಲೈ 23, 1927 ರಂದು ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿ (ಐಬಿಸಿ) ಎಂಬ ಖಾಸಗಿ ಕಂಪನಿಯಿಂದ ಪ್ರಸಾರವಾಯಿತು. ಇದು ಬ್ರಿಟಿಷ್ ವೈಸರಾಯ್ ಲಾರ್ಡ್ ಇರ್ವಿನ್ ಅವರಿಂದ ಆರಂಭಗೊಂಡಿತು. ಜೂನ್ 8, 1936 ರಂದು, ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಅಖಿಲ ಭಾರತ ರೇಡಿಯೋ (ಎಐಆರ್) ಆಯಿತು.

83. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ಇತ್ತೀಚೆಗೆ ನಿಧನರಾದರು. ರಾವ್ ಅವರು ಈ ಕೆಳಗಿನ ಯಾವ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು?

ಅ) ISRO

ಆ) BARC

ಇ) DRDO

ಈ) VSSC

ISRO ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರು ನಿಧನರಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸಾಧನೆಗಳಿಗೆ ಅವಿರತ ಶ್ರಮದ ಮೂಲಕ ಅಡಿಪಾಯ ಹಾಕಿದ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಅದಮಾರು ಗ್ರಾಮ. ಬಾಹ್ಯಾಕಾಶ ಶಾಸ್ತ್ರ ಮತ್ತು ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿದ್ದ ರಾವ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪ್ರೊ.ಯು.ಆರ್.ರಾವ್ ಅವರು ಪ್ರತಿಷ್ಠಿತ 'ಐಎಎಫ್ ಹಾಲ್ ಆಫ್ ಫೇಮ್' ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದರು. ಇಂಟರ್‌ನ್ಯಾಷನಲ್ ಏರೋನಾಟಿಕಲ್ ಫೆಡರೇಷನ್ (ಐಎಎಫ್) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.

84. 2021ರಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಅನ್ನು ಯಾವ ದೇಶ ಆಯೋಜಿಸಲಿದೆ?

ಅ) ಭಾರತ

ಆ) ಪಾಕಿಸ್ತಾನ

ಇ) ಚೀನಾ

ಈ) ರಷ್ಯಾ

ಭಾರತ

2021 ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಹಾಗೂ 2018 ಮಹಿಳಾ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿವೆ. ಇತ್ತೀಚೆಗೆ ರಷ್ಯಾದ ಮಾಸ್ಕೋದಲ್ಲಿ ನಡೆದ ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ಪ್ರಕಟಿಸಲಾಗಿದೆ. ಇದೆ ಮೊದಲ ಬಾರಿಗೆ ಪುರುಷರ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ.

85. ಅಸಮಾನತೆಯನ್ನು ಕಡಿಮೆಗೊಳಿಸುವ ಹೊಸ ಜಾಗತಿಕ ಬದ್ಧತೆ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

ಅ) 123

ಆ) 132

ಇ) 145

ಈ) 133

132

ಅಂತಾರಾಷ್ಟ್ರೀಯ ಎನ್ನಿಒ ಆಕ್ಸಾಪ್ಟಮ್ ಮತ್ತು ಡೆವಲಪ್‌ಮೆಂಟ್ ಫೈನಾನ್ಸ್ ಇಂಟರ್‌ನ್ಯಾಷನಲ್ (ಡಿಎಫ್‌ಐ) ಸಿದ್ಧಪಡಿಸಿದ ಅಸಮಾನತೆ (ಸಿಆರ್‌ಐ) ಕಡಿಮೆಗೊಳಿಸಲು ಹೊಸ ಜಾಗತಿಕ ಬದ್ಧತೆ ಸೂಚ್ಯಂಕದಲ್ಲಿ 152 ರಾಷ್ಟ್ರಗಳಲ್ಲಿ ಭಾರತ 132 ನೇ ಸ್ಥಾನ ಪಡೆದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಸರ್ಕಾರಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಎಂಬುದನ್ನು ಆಧರಿಸಿ ಸೂಚ್ಯಂಕವನ್ನು ತಯಾರಿಸಲಾಗಿದೆ. CRI ಸೂಚ್ಯಂಕವನ್ನು ಜನಪರ ಕಲ್ಯಾಣಕ್ಕಾಗಿ ಮಾಡಲಾದ ಖರ್ಚು, ತೆರಿಗೆ ವ್ಯವಸ್ಥೆಯ ಪ್ರಗತಿಶೀಲ ಸ್ವರೂಪ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ವೇತನ ಅಸಮಾನತೆಯ ಆಧಾರದ ಮೇಲೆ ರಾಷ್ಟ್ರಗಳಿಗೆ ಸ್ಥಾನಮಾನವನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಸ್ವೀಡನ್, ಅಗ್ರಸ್ಥಾನದಲ್ಲಿದೆ, ಬೆಲ್ಜಿಯಂ, ಡೆನ್ಮಾರ್ಕ್, ನಾರ್ವೆ, ಜರ್ಮನಿ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿದೆ.

86. ಈ ಕೆಳಗಿನ ಯಾವ ಮೆಟ್ರೋ ತನ್ನದೇ ಆದ FM ರೇಡಿಯೊ ಸ್ವೀಷನ್ ಹೊಂದಿರಲಿರುವ ದೇಶದ ಮೊದಲ ಮೆಟ್ರೋ ಎನಿಸಲಿದೆ?

ಅ) ಲಕ್ನೋ ಮೆಟ್ರೋ

ಆ) ಮುಂಬೈ ಮೆಟ್ರೋ

ಇ) ಬೆಂಗಳೂರು ಮೆಟ್ರೋ

ಈ) ಕೊಚ್ಚಿ ಮೆಟ್ರೋ

ಲಕ್ನೋ ಮೆಟ್ರೋ

ಮೆಟ್ರೋ ಸುರಕ್ಷತೆ ಮತ್ತು ಮಂಡಳಿಯ ಮನೋರಂಜನೆಯ ಬಗ್ಗೆ ಮಾಹಿತಿಯನ್ನು ಒದಗಿಸಲು ಖಾಸಗಿ FM ರೇಡಿಯೊ ಕೇಂದ್ರದೊಂದಿಗೆ ಸಹಯೋಗದೊಂದಿಗೆ ಲಕ್ನೋ ಮೆಟ್ರೋ ತನ್ನ ಸ್ವಂತ ಎಫ್‌ಎಂ ರೇಡಿಯೊ ಸ್ವೀಷನ್ ಹೊಂದಿರುವ ಭಾರತದ ಮೊದಲ ಮೆಟ್ರೋ ಎನಿಸಲಿದೆ.

87. ಇತ್ತೀಚೆಗೆ ನಿಧನರಾದ ಪ್ರೊಫೆಸರ್ ಯಶ್ ಪಾಲ್ ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧ ವಿಜ್ಞಾನಿ ಎನಿಸಿದ್ದರು?

ಅ) ಭೌತಶಾಸ್ತ್ರ

ಆ) ರಾಸಾಯನ ಶಾಸ್ತ್ರ

ಇ) ವೈದ್ಯಕೀಯ

ಈ) ಜೀವಶಾಸ್ತ್ರ

ಭೌತಶಾಸ್ತ್ರ

ದೇಶದ ಖ್ಯಾತ ಭೌತ ವಿಜ್ಞಾನಿ ಹಾಗೂ ಪದ್ಮವಿಭೂಷಣ ಪುರಸ್ಕೃತ ಶಿಕ್ಷಣ ತಜ್ಞ ಪ್ರೊ. ಯಶ್ ಪಾಲ್ (90) ವಿಧಿವಶರಾಗಿದ್ದಾರೆ. ಕಾಸ್ಮಿಕ್ ಕಿರಣಗಳ ಅಧ್ಯಯನದಲ್ಲಿ ಅವರ ಕೊಡುಗೆ ಅಪಾರ. ಪ್ರಾಧ್ಯಾಪಕ ಯಶ್ ಪಾಲ್ ಯೋಜನಾ ಆಯೋಗದ ಮುಖ್ಯ ಸಲಹೆಗಾರರಾಗಿದ್ದರು. ಅವರು 1984 ರಿಂದ 1986 ರವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವಿಶ್ವವಿದ್ಯಾನಿಲಯ ಧನಸಹಾಯದ ಆಯೋಗದ ಅಧ್ಯಕ್ಷರಾಗಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಚಾನ್ಸಲರ್ ಆಗಿ ಸೇವೆ ಸಲ್ಲಿಸಿದರು. ವಿಜ್ಞಾನ ಕ್ಷೇತ್ರಕ್ಕೆ ಪಾಲ್ ಅವರ ಕೊಡುಗೆಗಾಗಿ ಸರ್ಕಾರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ' ನೀಡಿ ಗೌರವಿಸಿತ್ತು.

88. 2017 ಬ್ರಿಕ್ಸ್ ಯುವ ವೇದಿಕೆ (Youth Summit) ಯಾವ ದೇಶದಲ್ಲಿ ನಡೆಯಲಿದೆ?

ಅ) ಭಾರತ

ಆ) ಬ್ರೆಜಿಲ್

ಇ) ಚೀನಾ

ಈ) ರಷ್ಯಾ

ಚೀನಾ

ರಂದು ಚೀನಾದ ಬೀಜಿಂಗ್ನಲ್ಲಿ ಬ್ರಿಕ್ಸ್ ಯೂತ್ ಫೋರಮ್ (ಬಿಪೈಎಫ್) ಜುಲೈ 25, 2017 ರಂದು ಆರಂಭವಾಗಿದೆ. 3 ದಿನಗಳ ಫೋರಂನ ವಿಷಯ 'ಬ್ರಿಕ್ಸ್ ಪಾಲುದಾರಿಕೆಯನ್ನು ವರ್ಧಿಸಿ, ಯುವ ಅಭಿವೃದ್ಧಿಗೆ ಉತ್ತೇಜನ ನೀಡಿ'.



89. ಇತ್ತೀಚೆಗೆ ಯಾವ ದೇಶ ಐಎಮ್‌ಎಫ್ ಮತ್ತು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ನಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದೆ?

ಅ) ಬೊಲಿವಿಯಾ

ಆ) ಪೆರು

ಇ) ಟರ್ಕಿ

ಈ) ಉತ್ತರ ಕೊರಿಯಾ

ಬೊಲಿವಿಯಾ

ಬೊಲಿವಿಯಾದ ಅಧ್ಯಕ್ಷ ಇವೊ ಮೊರೇಲ್ಸ್ ಇತ್ತೀಚೆಗೆ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಮತ್ತು ವಿಶ್ವ ಬ್ಯಾಂಕಿನಿಂದ ತನ್ನ ಸರ್ಕಾರದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದ್ದಾರೆ.

90. ಹೊಸದಾಗಿ ರಚನೆಯಾದ “ದ್ವೀಪಗಳ ಅಭಿವೃದ್ಧಿ ಏಜೆನ್ಸಿ (ಐಡಿಎ)” ಯ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಸಚಿವರು ಯಾರು?

ಅ) ರಾಜನಾಥ್ ಸಿಂಗ್

ಆ) ಅರುಣ್ ಜೇಟ್ಟಿ

ಇ) ನರೇಂದ್ರ ಸಿಂಗ್ ತೋಮರ್

ಈ) ಸುಷ್ಮಾ ಸ್ವರಾಜ್

ರಾಜನಾಥ್ ಸಿಂಗ್

2017 ಜುಲೈ 24 ರಂದು ಹೊಸದಾಗಿ ರಚನೆಯಾದ ದ್ವೀಪಗಳ ಅಭಿವೃದ್ಧಿ ಸಂಸ್ಥೆ (ಐಡಿಎ) ಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು. ವಿವರವಾದ ಸಮಾಲೋಚನೆಗಳ ನಂತರ ಹತ್ತು ದ್ವೀಪ ಪ್ರದೇಶಗಳು ಅವುಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ಸ್ಮಿತ್, ರಾಸ್, ಏವ್ಸ್, ಲಾಂಗ್ ಮತ್ತು ಲಿಟಲ್ ಅಂಡಮಾನ್ ಮತ್ತು ಲಕ್ಷದ್ವೀಪದಲ್ಲಿ ಬಂಗಾರಮ್, ಸುಹೆಲಿ, ಚರಿಯಂ ಮತ್ತು ತಿನ್ನಕರ ಮೊದಲಾದವು ಮೊದಲ ಹಂತದ ಸಮಗ್ರ ಬೆಳವಣಿಗೆಗೆ ಗುರುತಿಸಲ್ಪಟ್ಟವು. ದ್ವೀಪಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಯ ವಿಮರ್ಶೆ ಸಭೆಯ ನಂತರ ಜೂನ್ 1, 2017 ರಂದು IDA ಸ್ಥಾಪಿಸಲಾಯಿತು.

[www.karunaduexams.com](http://www.karunaduexams.com)

91. 2017 ಬ್ರಿಕ್ಸ್ "ರಾಷ್ಟ್ರೀಯ ಭದ್ರತಾ ಸಲಹೆಗಾರರ (National Security Advisors)" ಸಭೆ ಯಾವ ದೇಶದಲ್ಲಿ ನಡೆಯಲಿದೆ?

ಅ) ಚೀನಾ

ಆ) ಭಾರತ

ಇ) ಬ್ರೆಜಿಲ್

ಈ) ದಕ್ಷಿಣ ಆಫ್ರಿಕಾ

ಚೀನಾ

2017 ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಚೀನಾದಲ್ಲಿ ನಡೆಯಲಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಜಿತ್ ದೊವಾಲ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

92. ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Dredging Corporation of India Limited) ಕೇಂದ್ರ ಕಚೇರಿ ಎಲ್ಲಿದೆ?

ಅ) ಚೆನ್ನೈ

ಆ) ವಿಶಾಖಪಟ್ಟಣ

ಇ) ಮುಂಬೈ

ಈ) ಕೊಲ್ಕತ್ತಾ

ವಿಶಾಖಪಟ್ಟಣ

ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DCI) ಡ್ರೆಜಿಂಗ್ ವ್ಯವಹಾರದಲ್ಲಿ ತೊಡಗಿರುವ ಒಂದು ಭಾರತೀಯ ಸಾರ್ವಜನಿಕ ವಲಯದ ಮಿನಿರತ್ನ ಸಂಸ್ಥೆ. DCI ಮುಖ್ಯ ಕಚೇರಿ ವಿಶಾಖಪಟ್ಟಣದಲ್ಲಿದೆ.

93. ಈ ಕೆಳಗಿನ ಯಾವ ಸಂಸ್ಥೆ ಇತ್ತೀಚೆಗೆ ಅನಾವರಣಗೊಳಿಸಲಾದ ಎಪಿಜೆ ಅಬ್ಡುಲ್ ಕಲಾಂ ಸ್ಮಾರಕವನ್ನು ವಿನ್ಯಾಸಗೊಳಿಸಿದೆ?

ಅ) ಭಾಬ ಅಣು ಸಂಶೋಧನಾ ಕೇಂದ್ರ (BARC)

ಆ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)

ಇ) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ)

ಈ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮಿಳುನಾಡಿನ ರಾಮೇಶ್ವರಂನಲ್ಲಿ ಎಪಿಜೆ ಅಬ್ಡುಲ್ ಕಲಾಂ ಸ್ಮಾರಕವನ್ನು ಜುಲೈ 27, 2017 ರಂದು ಉದ್ಘಾಟಿಸಿದರು. ಡಾ. ಕಲಾಂ ರವರ ಎರಡನೇ ಪುಣ್ಯ ತಿಥಿ ಅಂಗವಾಗಿ ಈ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸ್ಮಾರಕವನ್ನು

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ವಿನ್ಯಾಸಗೊಳಿಸಿದೆ ಮತ್ತು ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

94. ಜಿಎಸ್ಸಿ ಅಡಿಯಲ್ಲಿ ನ್ಯಾಷನಲ್ ಆಂಟಿ-ಪ್ರಾಫಿಟ್ ಪ್ರಾಧಿಕಾರ (ಎನ್‌ಎಪಿಎ)ದ ಸದಸ್ಯರನ್ನು ಆಯ್ಕೆಮಾಡಲು ಜಿಎಸ್ಸಿ ಪ್ರಾಧಿಕಾರ ಯಾವ ಸಮಿತಿಯನ್ನು ರಚಿಸಿದೆ?

ಅ) ರವಿಶಂಕರ್ ಜಾ ಸಮಿತಿ

ಆ) ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ

ಇ) ಸುರೇಶ್ ಮುಕುಂದ್ ಸಮಿತಿ

ಈ) ರಮೇಶ್ ಧೋಪರ್ ಸಮಿತಿ

ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಸಿ) ಮಂಡಳಿ ಜಿಎಸ್ಸಿ ಅಡಿಯಲ್ಲಿ ನ್ಯಾಷನಲ್ ಆಂಟಿ-ಪ್ರಾಫಿಟ್ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆಮಾಡಲು ಕ್ಯಾಬಿನೆಟ್ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

95. 2017 ನ್ಯಾಷನಲ್ ಅರ್ಥ್ ಸಿಸ್ಟಂ ಸೈನ್ಸ್ (ಎನ್‌ಎಸ್) ಪ್ರಶಸ್ತಿ ವಿಭಾಗದಲ್ಲಿ ಜೀವಮಾನ ಎಕ್ಸಲೆನ್ಸ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

ಅ) ಕೆ ಗೋಪಾಲನ್

ಆ) ಆರ್ ರಾಮಚಂದ್ರನ್

ಇ) ಕೇಶವ ಕಿರಣ್

ಈ) ನಾಗೇಂದ್ರ ಶಾ

ಕೆ ಗೋಪಾಲನ್

ಐಸೋಟೋಪ್ ಜಿಯೋ-ಸೈನ್ಸ್ ಕ್ಷೇತ್ರದಲ್ಲಿನ ಮಹತ್ವದ ಕೊಡುಗೆಗಾಗಿ ಪ್ರೊಫೆಸರ್ ಕೆ. ಗೋಪಾಲನ್ ಅವರಿಗೆ 2017 ನ್ಯಾಷನಲ್ ಅರ್ಥ್ ಸಿಸ್ಟಂ ಸೈನ್ಸ್ (ಎನ್‌ಎಸ್) ಪ್ರಶಸ್ತಿಗಳಲ್ಲಿ ಲೈಫ್ ಟೈಮ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ.

96. ಭಾರತದ ಮೊದಲ ಬುಲೆಟ್ ರೈಲು ಯೋಜನೆ "MAHSR" ಅನ್ನು ಯಾವ ದೇಶದ ಸಹಾಯದಿಂದ ನಿರ್ಮಿಸಲಾಗುವುದು?

ಅ) ಜಪಾನ್

ಆ) ಫ್ರಾನ್ಸ್

ಇ) ಚೀನಾ

ಈ) ರಷ್ಯಾ

ಜಪಾನ್

ಭಾರತದ ಮೊದಲ ಬುಲೆಟ್ ರೈಲು ಯೋಜನೆ "ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (MAHSR) ಕಾರಿಡಾರ್" ಅನ್ನು ಸೆಪ್ಟೆಂಬರ್ 12-14, 2017 ರಂದು ಜಪಾನಿನ ಪ್ರಧಾನಿ ಶಿಂಜೋ ಅಬೆ ಅವರ ಭೇಟಿಯ ವೇಳೆ ಉದ್ಘಾಟಿಸಲಾಗುವುದು. ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಲಿದ್ದಾರೆ.

97. ಸ್ವಾಪ್ ಡೀಲ್ ಸ್ವಾಮ್ಯದ ಮೊಬೈಲ್ ವ್ಯಾಲೆಟ್ "ಫ್ರೀಚಾರ್ಜ್" ಅನ್ನು ಭಾರತದ ಯಾವ ಬ್ಯಾಂಕ್ ಇತ್ತೀಚೆಗೆ ಖರೀದಿಸಿದೆ?

ಅ) ಬ್ಯಾಂಕ್ ಆಫ್ ಇಂಡಿಯಾ

ಆ) ಭಾರತೀಯ ಸ್ಟೇಟ್ ಬ್ಯಾಂಕ್

ಇ) ಆಕ್ಸಿಸ್ ಬ್ಯಾಂಕ್

ಈ) ಕಾರ್ಪೊರೇಶನ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

98. ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಐಡಿಬಿಐ) ನ ಪ್ರಧಾನ ಕಚೇರಿ ಎಲ್ಲಿದೆ?

ಅ) ಮುಂಬೈ

ಆ) ನವದೆಹಲಿ

ಇ) ಲಕ್ನೋ

ಈ) ಚೆನ್ನೈ

ಲಕ್ನೋ

ಇತ್ತೀಚೆಗೆ, ಅತಿ ಸಣ್ಣ ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME ಗಳು) ತಮ್ಮ ಹಣಕಾಸಿನ ಅವಶ್ಯಕತೆಗಳಿಗಾಗಿ ಬಂಡವಾಳ ಮಾರುಕಟ್ಟೆಯನ್ನು ಬಳಸಿಕೊಳ್ಳುವಲ್ಲಿ ಸಣ್ಣ ಉದ್ಯಮಗಳ ಅಭಿವೃದ್ಧಿ ಬ್ಯಾಂಕ್ (SIDBI) ಪೂರ್ಣ ಪ್ರಮಾಣದ ವ್ಯಾಪಾರಿ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ SIDBI ನ ಪ್ರಧಾನ ಕಛೇರಿ ಇದೆ.

99. 2017 ಡೆಲ್ ಜಾಗತಿಕ ಮಹಿಳಾ ಉದ್ಯಮಿಗಳ ನಗರ (ಯು ಸಿಟೀಸ್) ಸೂಚ್ಯಂಕದಲ್ಲಿ ಭಾರತದ ಯಾವ ನಗರಗಳು ಸ್ಥಾನ ಪಡೆದುಕೊಂಡಿವೆ?

ಅ) ಬೆಂಗಳೂರು ಮತ್ತು ದೆಹಲಿ

ಆ) ಮುಂಬೈ ಮತ್ತು ಚೆನ್ನೈ

ಇ) ಚೆನ್ನೈ ಮತ್ತು ಬೆಂಗಳೂರು

ಈ) ನವದೆಹಲಿ ಮತ್ತು ಕೊಲ್ಕತ್ತಾ

ಬೆಂಗಳೂರು ಮತ್ತು ದೆಹಲಿ

2017 ಡೆಲ್ ಜಾಗತಿಕ ಮಹಿಳಾ ಉದ್ಯಮಿಗಳ ನಗರ (ಯು ಸಿಟೀಸ್) ಸೂಚ್ಯಂಕದಲ್ಲಿ ಬೆಂಗಳೂರು (40) ಮತ್ತು ದೆಹಲಿ (49 ನೇ) ಗಳು ಹೆಚ್ಚಿನ ಸಂಭಾವ್ಯ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಭಾರತದ ನಗರಗಳಾಗಿವೆ. ಸೂಚ್ಯಂಕದಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದೆ. ಬೇ ಏರಿಯಾ, ಲಂಡನ್, ಬೋಸ್ಪನ್, ಸ್ವಾಕ್ಲೋಮ್ ಮತ್ತು ಲಾಸ್ ಏಂಜಲೀಸ್ ನಂತರದ ಸ್ಥಾನದಲ್ಲಿದೆ. ಮಹಿಳಾ ಸ್ವಾಮ್ಯದ ಸಂಸ್ಥೆಗಳ ಬೆಳವಣಿಗೆಯನ್ನು ಆಕರ್ಷಿಸುವ ಮತ್ತು ಬೆಳೆಸುವ ಸಾಮರ್ಥ್ಯದ ಪರಿಭಾಷೆಯಲ್ಲಿ ನಗರಗಳನ್ನು ಈ ಸೂಚ್ಯಂಕ ಹೊಂದಿದೆ.

100. ವಿಶ್ವ ಮಧುಮೇಹ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ 25

ಆ) ಜುಲೈ 27

ಇ) ಜುಲೈ 28

ಈ) ಜುಲೈ 29

ಜುಲೈ 28

ಹೆಪಟೈಟಿಸ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿಜವಾದ ಬದಲಾವಣೆಗೆ ಪ್ರಭಾವ ಬೀರಲು ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು (WHD) ಪ್ರತಿವರ್ಷವೂ ಆಚರಿಸಲಾಗುತ್ತದೆ. 2017 ಥೀಮ್ "ಹೆಪಟೈಟಿಸ್ ಅನ್ನು ನಿವಾರಿಸು" ಆಗಿದೆ. ಹೆಪಟೈಟಿಸ್ ಒಂದು ವೈರಸ್ ಸೋಂಕುಯಾಗಿದ್ದು ಅದು ಯಕೃತ್ತಿನ ಉರಿಯೂತವನ್ನು ಉಂಟುಮಾಡುತ್ತದೆ. ಹೆಪಟೈಟಿಸ್ ಎ, ಬಿ, ಸಿ, ಡಿ, ಮತ್ತು ಇ ಎಂಬ ವಿಧಗಳಿವೆ.

[www.karunaduexams.com](http://www.karunaduexams.com)

101. ಯಾವ ರಾಜ್ಯ ಇತ್ತೀಚೆಗೆ "ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ (CCP)" ಅನ್ನು ಜಾರಿಗೆ ತಂದಿದೆ?

ಅ) ಪಂಜಾಬ್

ಆ) ಅರುಣಾಚಲ ಪ್ರದೇಶ

ಇ) ಸಿಕ್ಕಿಂ

ಈ) ಜಾರ್ಖಂಡ್

ಪಂಜಾಬ್

ರೋಗಿಗಳ ಉತ್ತಮ ಆರೈಕೆಯ ಬಗ್ಗೆ ರೋಗಿಗಳ ಕುಟುಂಬ ಸದಸ್ಯರಿಗೆ ಅರಿವು ನೀಡಲು ಪಂಜಾಬ್ ಸರ್ಕಾರ ತನ್ನ ಪ್ರಮುಖ ಆರೋಗ್ಯ ಯೋಜನೆಯಾದ "ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ (CCP)" ಅನ್ನು ಪ್ರಾರಂಭಿಸಿದೆ. ಉತ್ತಮ ಕುಟುಂಬ ನಿರ್ವಹಣೆ ಜಾರಿಗೆ ತರುವ ಮೂಲಕ ರೋಗಿಯ ಫಲಿತಾಂಶಗಳನ್ನು ಸುಧಾರಿಸುವುದು CCP ಯೋಜನೆಯ ಗುರಿಯಾಗಿದೆ.

102. ಈ ಕೆಳಗಿನ ಯಾವ ದೇಶ ಸಾರ್ಕ್ ಕಲಾವಿದರ ಕ್ಯಾಂಪ್ ಮತ್ತು ವರ್ಣಚಿತ್ರಗಳ ಪ್ರದರ್ಶನದ 7 ನೇ ಆವೃತ್ತಿಯಲ್ಲಿ ಭಾಗವಹಿಸುತ್ತಿಲ್ಲ?

ಅ) ಪಾಕಿಸ್ತಾನ

ಆ) ಬಾಂಗ್ಲಾದೇಶ

ಇ) ಅಫ್ಘಾನಿಸ್ತಾನ

ಈ) ಶ್ರೀಲಂಕಾ

ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) ರಾಷ್ಟ್ರಗಳ ಕಲಾವಿದರ ಕ್ಯಾಂಪ್ ಮತ್ತು ವರ್ಣಚಿತ್ರಗಳ ಪ್ರದರ್ಶನದ 7ನೇ ನೇಪಾಳದ ಕರ್ಮಂಡುವಿನಲ್ಲಿ ಜುಲೈ 28, 2017 ರಿಂದ ನಡೆಯಲಿದೆ. ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಸಾರ್ಕ್ ಸದಸ್ಯ ರಾಷ್ಟ್ರಗಳ 40 ಕ್ಕೂ ಹೆಚ್ಚು ಕಲಾವಿದರು 4 ದಿನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಕಲೆ ಮತ್ತು ಸಂಸ್ಕೃತಿಗಳನ್ನು ಒಟ್ಟಿಗೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

103. ಕೆನರಾ ಬ್ಯಾಂಕ್ ತನ್ನ ಮೊದಲ ಡಿಜಿಟಲ್ ಬ್ಯಾಂಕಿಂಗ್ ಶಾಖೆ "CANDI" ಅನ್ನು ಯಾವ ನಗರದಲ್ಲಿ ಪ್ರಾರಂಭಿಸಿದೆ?

ಅ) ಮೈಸೂರು

ಆ) ಪುಣೆ

ಇ) ಹೈದ್ರಾಬಾದ್

ಈ) ಬೆಂಗಳೂರು

ಬೆಂಗಳೂರು



ಕೆನರಾ ಬ್ಯಾಂಕ್ ತನ್ನ ಮೊದಲ ಡಿಜಿಟಲ್ ಬ್ಯಾಂಕಿಂಗ್ ಶಾಖೆ "CANDI" ಅನ್ನು ಬೆಂಗಳೂರಿನ ಎಂ.ಜಿ ರೋಡ್ನಲ್ಲಿ ಸ್ಪೆನ್ಸರ್ ಟವರ್ನಲ್ಲಿ ಪ್ರಾರಂಭಿಸಿದೆ. ಗ್ರಾಹಕರಿಗೆ ಡಿಜಿಟಲ್ ಅನುಭವವನ್ನು ಒದಗಿಸುವುದು ಇದರ ಉದ್ದೇಶ. ಡಿಜಿಟಲ್ ಕಾರ್ಯಾಚರಣೆಯ ಭಾಗವಾಗಿ, ಬ್ಯಾಂಕ್ ಗ್ರಾಹಕರ ಸ್ನೇಹಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದೆ, ಇದರಿಂದ ಗ್ರಾಹಕರು ಬ್ಯಾಂಕಿಗೆ ಭೇಟಿ ಮಾಡದೆಯೇ ತಮ್ಮ ಖಾತೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯ ಆಗಲಿದೆ. ಡಿಜಿಟಲ್ ಶಾಖೆಯ ಅತ್ಯಂತ ಆಕರ್ಷಣೀಯ ವೈಶಿಷ್ಟ್ಯವೆಂದರೆ ಹುಮನಾಯ್ಡ್ ರೋಬೋಟ್. ಇದು ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸಲಿದೆ. ಇದು ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್‌ನಿಂದ ಮೊದಲ-ಅದರ-ರೀತಿಯ ಉಪಕ್ರಮವಾಗಿದೆ.

104. ಈ ಕೆಳಗಿನ ಯಾವ ದೇಶ 2018 ಏಷ್ಯನ್ ಫುಟ್ಬಾಲ್ ಒಕ್ಕೂಟ (AFC) U-19 ಚಾಂಪಿಯನ್‌ಶಿಪ್ ಆತಿಥ್ಯವನ್ನು ವಹಿಸಲಿದೆ?

ಅ) ಇಂಡೋನೇಷಿಯಾ

ಆ) ಶ್ರೀಲಂಕಾ

ಇ) ನೇಪಾಳ

ಈ) ಬಾಂಗ್ಲಾದೇಶ

ಇಂಡೋನೇಷಿಯಾ

2018 ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಫ್ಐಫ್ಐ) ಯು -19 ಚಾಂಪಿಯನ್‌ಶಿಪ್ ಆತಿಥ್ಯವನ್ನು ಇಂಡೋನೇಷ್ಯಾ ವಹಿಸಲಿದೆ. ಅಕ್ಟೋಬರ್ 18 ರಿಂದ ನವೆಂಬರ್ 4, 2018 ರವರೆಗೆ ಈ ಚಾಂಪಿಯನ್‌ಶಿಪ್ ನಡೆಯಲಿದೆ.

105. ವಿಶ್ವದ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ಭಾರತದ ಮೆಟ್ರೋ ಯಾವುದು?

ಅ) ದೆಹಲಿ ಮೆಟ್ರೋ

ಆ) ಕೊಲ್ಕತ್ತಾ ಮೆಟ್ರೋ

ಇ) ಬೆಂಗಳೂರು ಮೆಟ್ರೋ

ಈ) ಕೊಚ್ಚಿ ಮೆಟ್ರೋ

ದೆಹಲಿ ಮೆಟ್ರೋ

ದೆಹಲಿ ಮೆಟ್ರೋ ತನ್ನ ವಸತಿ ಕಾಲೋನಿಗಳಲ್ಲಿ ಹಸಿರು ಕಟ್ಟಡದ ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವದ ಮೊಟ್ಟಮೊದಲ 'ಹಸಿರು' ಮೆಟ್ರೋ ವ್ಯವಸ್ಥೆಯಾಗಿದೆ.

106. ಅಂತಾರಾಷ್ಟ್ರೀಯ ಹುಲಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಜುಲೈ 27

ಆ) ಜುಲೈ 28

ಇ) ಜುಲೈ 29

ಈ) ಜುಲೈ 30

ಜುಲೈ 29

ಅಂತಾರಾಷ್ಟ್ರೀಯ ಹುಲಿ ದಿನವನ್ನು ಜುಲೈ 29 ರಂದು ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ದಿನವನ್ನು ಗ್ಲೋಬಲ್ ಟೈಗರ್ ಡೇ (ಜಿಟಿಡಿ) ಎಂದು ಕರೆಯಲಾಗುತ್ತದೆ. ವಿಶ್ವ ವನ್ಯಜೀವಿ ನಿಧಿಯ(WWF) ಪ್ರಕಾರ ಪ್ರಪಂಚದಲ್ಲಿ ಕೇವಲ 3,890 ಹುಲಿಗಳು ಮಾತ್ರ ಇವೆ. ಅವುಗಳಲ್ಲಿ ಭಾರತವು ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ. ಜುಲೈ 2016ರ ವೇಳೆಗೆ ದೇಶದಲ್ಲಿ 2,500 ಹುಲಿಗಳು ಇವೆ ಎನ್ನಲಾಗಿದೆ.

107. ಯಾವ ದೇಶ ಇತ್ತೀಚೆಗೆ ಉಪಗ್ರಹ-ಸಾಗಿಸುವ ರಾಕೆಟ್ "ಸಿಮೋರ್ಗ್" ಅನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿತು?

ಅ) ಇರಾನ್

ಆ) ಇರಾಕ್

ಇ) ಫ್ರಾನ್ಸ್

ಈ) ರಷ್ಯಾ

ಇರಾನ್

108. ಇತ್ತೀಚೆಗೆ "ಜಿಯೋ ಪಾರ್ಸಿ ಪ್ರಚಾರ ಹಂತ -2" ಯೋಜನೆಯನ್ನು ಕೇಂದ್ರ ಸರ್ಕಾರ ಯಾವ ರಾಜ್ಯದಲ್ಲಿ ಪ್ರಾರಂಭಿಸಿದೆ?

ಅ) ರಾಜಸ್ಥಾನ

ಆ) ಗುಜರಾತ್

ಇ) ಮಹಾರಾಷ್ಟ್ರ

ಈ) ಮಧ್ಯ ಪ್ರದೇಶ

ಮಹಾರಾಷ್ಟ್ರ

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರವರು ಮುಂಬೈಯಲ್ಲಿ ಜಿಯೋ ಪಾರ್ಸಿ ಯೋಜನೆಯಡಿ "ಜಿಯೋ ಪಾರ್ಸಿ ಪ್ರಚಾರದ ಹಂತ -2" ಕ್ಕೆ ಚಾಲನೆ ನೀಡಿದರು. "ಜಿಯೋ ಪಾರ್ಸಿ" ಯೋಜನೆ (ಅಥವಾ ಕೇಂದ್ರೀಯ ವಲಯ ಯೋಜನೆ) ಮುಖ್ಯ ಉದ್ದೇಶವೆಂದರೆ ಕ್ಷೀಣಿಸುತ್ತಿರುವ ಪಾರ್ಸಿ ಜನಸಂಖ್ಯೆಯನ್ನು ಸ್ಥಿರಗೊಳಿಸಿ, ಪಾರ್ಸಿ ಜನಸಂಖ್ಯೆಯನ್ನು ದೇಶದಲ್ಲಿ ಹೆಚ್ಚಿಸುವುದು.

109. OECD-FAO ಕೃಷಿ ಹೊರನೋಟ 2017-2026 ವರದಿಯ ಪ್ರಕಾರ ವಿಶ್ವದ ಅತಿ ದೊಡ್ಡ

ಗೋಮಾಂಸ ರಫ್ತು ಮಾಡುವ ದೇಶ ಯಾವುದು?

ಅ) ಭಾರತ

ಆ) ಬ್ರೆಜಿಲ್

ಇ) ರಷ್ಯಾ

ಈ) ಯುಕೆ

ಬ್ರೆಜಿಲ್

ಇತ್ತೀಚೆಗೆ ಬಿಡುಗಡೆಯಾದ OECD-FAO ಅಗ್ರಿಕಲ್ಚರಲ್ ಔಟ್ಲುಕ್ 2017-2026 ವರದಿಯ ಪ್ರಕಾರ, ಬ್ರೆಜಿಲ್ ಪ್ರಪಂಚದ ಅತಿ ದೊಡ್ಡ ಗೋಮಾಂಸ ರಫ್ತು ದೇಶವೆನಿಸಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಇವೆ. ವರದಿ ಪ್ರಕಾರ, ಭಾರತವು 2016 ರಲ್ಲಿ 1.56 ಮಿಲಿಯನ್ ಟನ್ ಗೋಮಾಂಸ ರಫ್ತು ಮಾಡಿದೆ. 2026ರ ವೇಳೆಗೆ 1.93 ಟನ್ಗಳಷ್ಟು ರಫ್ತು ಮಾಡುವ ಮೂಲಕ 2026 ರಲ್ಲಿ ಇದೇ ಸ್ಥಾನದಲ್ಲಿ ಭಾರತ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ.

110. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಮುಂತಾ ಭಾರತದ ಮೊದಲ ಮಾನವರಹಿತ ಟ್ಯಾಂಕ್

II) ಮುಂತಾ ವನ್ನು ಇಸ್ರೋ ಅಭಿವೃದ್ಧಿಪಡಿಸಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

ಅ) ಹೇಳಿಕೆ ಒಂದು ಮಾತ್ರ

ಆ) ಹೇಳಿಕೆ ಎರಡು ಮಾತ್ರ

ಇ) ಎರಡು ಹೇಳಿಕೆ ಸರಿ

ಈ) ಎರಡು ಹೇಳಿಕೆ ತಪ್ಪು

ಹೇಳಿಕೆ ಒಂದು ಮಾತ್ರ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇತ್ತೀಚೆಗೆ ಭಾರತದ ಮೊದಲ ಮಾನವರಹಿತ ಟ್ಯಾಂಕ್ "ಮುಂತಾ" ಅಭಿವೃದ್ಧಿಪಡಿಸಿದೆ. ಈ ಟ್ಯಾಂಕ್ ಮೂರು ಬಗೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಣಿ ಪತ್ತೆಗೆ ಮುಂತಾ ಎಮ್, ಕಣ್ಣಾವಲಿಗೆ ಮುಂತಾ ಎಸ್ ಮತ್ತು 'ಪರಮಾಣು ಮತ್ತು ಜೈವಿಕ-ಬೆದರಿಕೆ ಪ್ರದೇಶಗಳಲ್ಲಿ ಮುಂತಾ ಎನ್ ಈ ಮೂರು ಬಗೆಯ ಟ್ಯಾಂಕ್ ಗಳಾಗಿವೆ.